

UNIVERSAL  
LIBRARY

OU\_200021

UNIVERSAL  
LIBRARY





**OSMANIA UNIVERSITY LIBRARY**

Call No. K83  
K 14 H1 Accession No. K 5942

Author 878.22.2

Title దుర్గా మహారాజా 1952

This book should be returned on or before the date  
last marked below.

---



# ಹಿಂದೂ-ಮುಸಲ್ಮಾನರ ಬಕ್ಕೆ ಶೀ

[ಹಿಂದು ಸತ್ಯಾಗಿಕ. ಪ್ರಸಂಗ]



ಲೇಖಕ-ಮುದ್ರಕ-ಪ್ರಚಾರಕ:  
ಬಿ. ಪಿ. ರೋಚೆ,

ಶ್ರೀ ಕೇಣಾಚಲ ಪ್ರೇಸ್, ಧಾರವಾಡ.

೦೦

(ಇನೇ ಉಪ್ಪತ್ತಿ)

೧೫೨

ಉ ಅಳೆ

ನಮ್ಮ ವರ್ತಿಹಾಸಿಕ್ ಶ್ರೀಕೃಷ್ಣರೂಪ

●●

ಶ್ರೀಕೃಷ್ಣದ ಹೆಸರು	ಲೇಖಕ್	ಚೆಲೆ—ರೂ.	ಆ
ಅದವು: ಟ್ರಿ ಸಿವಾಯಿ	ಕಾಳೆ	೧	೬
ಅಮಾತ್ಯ ರಾಜ್ಯ	ನಾಗೀಕ್	೧	೪
ಉಮಿಂದ್ರ	ನಾಗೀತ	೨	೮
ಕಂಕಣ ಚೋರ	ಕಾಳೆ	೩	೮
ಕಲಿಂಗ ವಿಜಯ	„	೨	೫
ಕುಣಿಕ್ಯ	„	೨	೦
ದಳವಾಯಿ ಸಾತನಾಮು	ಅಂಗರಂ	೧	೪
ನೇತಾಜಿ	ಕಾಳೆ	೧	೭
ಪತಿಶೋಧ್ರ ರಣ	ನಾಗೀಕ್	೧	೬
ಪ್ರಾರಥ್ನ ಪ್ರಯಾಣ	„	೧	೮
ಪ್ರಾಣದಾನ	ಬಿಳ್ಳಿ	೧	೬
ಪ್ರಾ ಸೀ ಕದನ	ಅಜ್ಯತರಾಂ	೧	೬
ಮ್ಯಾರಿಬಿನಿ-ಸಾವರಕರ್	ಕಾಳೆ	೧	೦
ಮಂದಾಕಿನಿ	ಕಜೀರ್ಗಿ	೨	೦
ರಕ್ತ ಸಿಂಚನ	ನಾಗೀತ	೧	೪
*ವಡಗಾಂವದ ವಿಜಯ	ಕಾಳೆ	೨	೦
ವೀರರಾಜ ವಿಜಯ	ಕೃಷ್ಣಯ್	೧	೮
ಶಕ್ತಿಮಯೂ	ಕಾಳೆ	೧	೭
ಸಿರಾಜ: ಉದ್ದೈಲ	ನಾಗೀತ	೧	೮
*ಸ್ವಾಧೀನ ಜೀವನ್	ಭಾರತ ಸುತ	೩	೫
ಷಾಯಾಂಸ್ತು	ನಾಗೀತ	೧	೮
*ಷಾಯಿಗ್ರಹಣ	ಅಮಾನಭಾವಿ	೧	೮
ಹಿಂದೂ-ಮುಸಲ್ಮಾನರ ಪಕ್ಷ	ಕಾಳೆ	೧	೪

ಬಿ.ಎಿ. ಕಾಳೆ, ಮದಿಹಾಳ್-ಧಾರವಾಡ

# ಹಿಂದೂ-ಮುಸ್ಲಿನರ ಬಕ್ರೀ

[ಒಂದು ಐತಾಹಿಕ ಪ್ರಸಂಗ]



ಇಂದ್ರಾ ಹೇಳತ್ತಿನ ಸವಾಯ. ಶಿವದಾಶನು ಚಂಡಿಮಂಟಪದ ಮುಖ್ಯಗೀರಿನ ಭಾವಚೆಯಾಗಿ ಕುಳಿತು ಎಂಥದೋ ವೇದಾಂತ ಗ್ರಂಥವನ್ನು ಪಿಂಗಾರ್ತಿ ಚಿತ್ತದಿಂದ ಪರಿಣಮಾಡುತ್ತಿದ್ದನು. ದೇವಾಲಯದ ಪಟ್ಟಾಂಗಳಿಂದಲ್ಲಿ ಪ್ರಾಂತ್ಯದ ವಯಸ್ಸಿನ ಷೀರ್ಪು ಮಾತ್ರಾನನು ನಿಂತುಕೊಂಡು ಶಿವದಾಶನ ಕಡೆಗೆ ಛಿಕ ಮತ್ತೆ ವೆಂದು ಸೋರುತ್ತು ಮುಗುಳು ಸಗೆ ನಗುತ್ತಿದ್ದು. ಆ ಯವನನ ಸೌಮ್ಯ ಶಾಂತ, ಸರಲ ಮತ್ತು ಪ್ರಫುಲ್ಲಿತ ನಗುಮೋಗವನ್ನು ನೋಡಿದರೆ, ಆತನ್ನು ನಿಷ್ಪತ್ತಿ ಮಾಡುತ್ತು ತಪ್ಪಿನೆ ಭಾವಿಸಬಹುದಾಗಿತ್ತು. ಅವನನ್ನು ಕಂಡ ಯಾವ ನೋಟ್ ಅಪರಿಚಿತನ ಅಂತರಂಗದಲ್ಲಿಯೂ ಕೂಡ ಅವನ ವಿಷಯಕ ಶ್ರದ್ಧೆ ಯುಂಟಾಗಿ, ಅದರಿಂದ ಅವನು ಆ ಮಹಾ ಪುರುಷನನ್ನು ಸನ್ಯಾಸಿಸಬಹುದಿತ್ತು. ಆ ಯವನನ ವೇವ-ಭಾವಣಗಳಲ್ಲಿ ವಕ್ತ್ಯಾರ್ಥಿಕಾರಗಳ ಆದಂ ಬರವೇನಂತಹ ಕಂಡು ಬರುತ್ತಿರಲಿಲ್ಲ; ಆದರೆ ಆತನ ಸುಂದರ ಹಾಗು ಅಚ್ಚ ಕಟ್ಟಾದ ಉಡಿಗೆ-ತೊಡಿಗೆಗಳಿಂದ ಅವನು ಯಾವನೋಬ್ಬ ಮಾನನೀಯ ಪುರುಷನೆಂಬದು ವಾತ್ತ ಪರಜಾವಾಗಿ ತೋರಿಬರಿತಿತ್ತು. ಲೋಕದೊಳಗಿನ ಕೆಲವು ಜನ ಲೋಕಮಾನ್ಯರ ಮಾನ್ಯವಂತಿಕೆಯನ್ನು ಯಾವ ಶಬ್ದಾಂಬಂಬರದಿಂದಲೂ ಸಿದ್ಧಪಡಿಸಹೋಗುವ ಕಾರಣ ಬೀಳುವದಿಲ್ಲ. ಅವರ ಆಕೃತಿ, ಮುಖ ಭಾವ, ಉಡಿಗೆ-ತೊಡಿಗೆ ಧರಿಸುವ ರೀತಿ ಇವೆಲ್ಲವುಗಳಿಂದ ಅವರಳ್ಳಿಯ ಮಾಹಾತ್ಮುರುವ ಲಕ್ಷಣವು ನೋಡುವವರ ಕಣ್ಣದಂಗೆ ಒಮ್ಮೆಲೆ ‘ಮಂತ್ರಿ’ಂಡು ಒಂದು ಸಿಲ್ಲುತ್ತಿದೆ. ಸರ್ವತ್ತೀಷ್ಟನಾದ ಶಾಯಾನನನ್ನು ಜಗತ್ತಿನಲ್ಲಿಯ ಬೇರೆ ಬೇರೆ ವ್ಯಕ್ತಿಗಳು-ಆಧರ-ಅಸಾದರ, ಪ್ರೇಮ-ಶಿರಸ್ವಾರ ಹೊದಳಾದ ಅಂತರಂಗ ವಿಕಾರಗಳಿಂದ ಹೇಗಾದರೂ ಮನ್ನಿ ಸಿಯೇ ತೀರಬೇಕಾಗು

ತ್ವದೇ; ಆದರೆ ಲೋಕವಾನ್ಯ ವ್ಯಕ್ತಿಯನ್ನು ಮಾತ್ರ ಲೋಕದವರೀಲ್ಲರೂ ನಿಜವಾದ ಅಂತಃಕರಣದಿಂದ ಸಹಜವಾಗಿ ಪ್ರೀತಿ, ಮನ್ಮಿಶುತ್ತಿರುತ್ತಾರೆ. ಅಧ್ಯಯನನಿರತನಾದ ಆ ಬ್ರಾಹ್ಮಣನ ಸಮುದ್ರದಲ್ಲಿ ಮಧುರಸ್ಕತವದನ ದಿಂದ ಶ್ರುಭ್ರಾನ್ಯ ನಿಂತುಕೊಂಡಿದ್ದ ಆ ನಮ್ಮ ಪ್ರಾಥ್ರವಯಾಸ್ಪನವನಾದರೂ ಅಂಥ ಶ್ರೀಷ್ಟ ಕೋಟಿಯೋಳಿಗನವನೇ ಆಗಿದ್ದನು !

ಆ ಲೋಕವಾನ್ಯ ಯವನನು ಹಾಗೆಯೇ ಎಷ್ಟೇ ಹೊತ್ತಿನ ವರಿಗೆ ಮನ್ಮಿನೆ ನಿಂತುಕೊಂಡಿದ್ದನು. ನಂತರ ಅವನು ಆ ಬ್ರಾಹ್ಮಣನನ್ನು ಕುರಿತು “ಬ್ರಾಹ್ಮಣೋತ್ತಮರೀ, ಗ್ರಂಥವಶಾವಿನ್ಯಾ ಪೂರ್ವೇಶಲಿಲ್ಲೇ ಇನು? ವಾರ್ಷಿಕ್ಯತ ಅಪ್ಯಾದಶ ಪುರಾಣಾಳಿಗಿನ ಯಾವ ಮಹತ್ವದ ಭಾಗವನ್ನು ಮನಸೆ ಮಾಡುವದರಲ್ಲಿ ನೀವಿನ್ಯು ತಲ್ಲಿನರಾಗುತ್ತೀರಿ?” ಎಂದು ಶ್ರೀಮಾದಿನನು.

“ಬನ್ನಿರಿ; ಜಹಗೀರದಾರರೀ, ಇತ್ತ ಬಂದು ಬಿಡಿರಿ. ಅಯ್ಯ್ಯಿ! ತಾವು ಬಂದು ಎಷ್ಟುತ್ತಾಗಿದೆಯೋ ದೇವರೀ ಬಲ್ಲಿ ತಾವು ಬಂದೆಂಡನೆಯೇ ನನ್ನ ನ್ನೇಕೆ ಕೂಗಲಿಲ್ಲಿ?.....” ಎಂದಂದು, ಆಸನಚಿಟ್ಟು ಎದ್ದು ನಿಂತ ಶಿವದಾಶನು ತನ್ನ ಶಿವ್ಯನನ್ನು ಕುರಿತು:—“ಎಲೋ ನಾರಾಯಣ ದಿಕ್ಕಿತಾ, ಎಲೋ ನಾರಾಯಣ,” ಎಂದು ಏರಿಯಾ-ಮಂಜರು ಸಾರೆ ಕೂಗಿಕೊಂಡರೂ, ಎದುರಿಗೇ ಟೊಳಿಪನ ಹಾಗೆ ನಿಂತುಕೊಂಡಿದ್ದ ಆವರ ಆ ಪ್ರಿಯಾಶ್ವನು ‘ಟ್ಟ’ ಕೂಡ ಅನ್ನದ್ದರಿಂದ, ಶಿವದಾಶನು ಪರಕ್ಕಣದಲ್ಲಿ ಏನೋ ಜ್ಞಾಪಿಷಿಕೊರಂತು, ಪುನಃ-“ ಏ ನಾರಾಯಾ, ಎಲೋ ಟೊಳಿಪನ ನಾರಾಯಾ” ಎಂದು ಕೂಗಲು, ಸ್ಕೃತ ವದನನಾದ ಸಾರಾಯಣದಿಕ್ಕಿನು ನಿದ್ರಾಶ್ರುವಾದ ಜಾತಿ ನಾಯಿಯು ಒಡೆಯಿನ ಕ್ಷಿಳಿನ ದನಿಯನ್ನು ಗೀರಿಸಿ ಎದ್ದು ಜಟಿಪಟಿನೆ ಕಿವಿಜಾಡಿನು ಕೊಳ್ಳುತ್ತ ಪಾಲಕನನ್ನು ಬಂದು ಸೇರುವಂತೆ ನಾರಾಯಣನ ಕಿವಿ ಜಾಡಿನು ಕೊಳ್ಳುತ್ತ ಕ್ಷುರತ್ವಗಳಿಯಂದ ಬಂದು ಗುರುಗಳ ಉಳಿಯಲ್ಲಿ ಸಿಂಶನು.

ನಾರಾಯಣ ದಿಕ್ಕಿನು ಕುಟ್ಟು ಬಂಡಿಗಲ್ಲುಗೆ ವಿದ್ಯೇಯಲ್ಲಿ ಅವನಿಗೆ ಅಸ್ತ್ರಿಯಾಗಿಲ್ಲ; ಆದರೆ ತಾಯಿ-ತಂದೆಗಳ, ಆವರ ಪಶ್ಚಾತ್ ಕರ್ತೀರನಾದ ಅಣ್ಣನ ಕಾಟಿಕ್ಕಾಗಿ ಅವನಾ ಶಿವದಾಶರ ಬಳಿಯಲ್ಲಿ ಒದಗಿಕ್ಕೇಂದು ಬಂದಿದ್ದನು. ಶಿವದಾಶರಿಗಾದರೂ ಸಾರಾಯಣನ ಶೈಲಬ್ದಿಯ ಮಹಡ್ಪಿ ಶಿಳದಿಳಿಲ್ಲೇಂತಹ್ಯಾ ಆದರೆ ಮನೆಮುಟ್ಟಿ ಬಂದ ಕಾಡಕೋಣನಂತಹ ಕೊಜ್ಞಿದ ಶಿವ್ಯನನ್ನು ಪಾಠ ಶ್ರವಣಗಳಲ್ಲಿ ನಿರತನನ್ಯಾಗ ಮಾಡಬರದಿದ್ದರೂ, ಮನೆಯ ತರ-ಬಂದು

ಕೆಲಸಗಳಾದರೂಖಂಪಯೋಗಿಸಿಕೊಳ್ಳಬಹುದೆಂದು ಯೋಚಿಸಿತವದಾಗಿ ಅವನಿಗೆ ತಮ್ಮ ಬೇಡಾರದಲ್ಲಿ ಆಶ್ರಯ ಕೊಟ್ಟಿದ್ದರು. ನಾರಾಯಣನ ಹುಂಡಿನ ಎಹ್ಮೇಕ್ ತಲೆಯ ಪ್ರಾರ್ಥಿತರು ಯಾವದೊಂದು ಯಾಗ ಮಾಡಬೇಕೆಂದು ಭಾವಿಕರಾದ ಜನರಿಂದ ದುಡ್ಡನ್ನೆತ್ತಿದ್ದರು; ಆದರೆ ಆ ಮುಹಾದುಪುರುಹರು ಶುಲಭವಾಗಿ ದೊರಿತ ಆ ಹಣದಿಂದ ಯಾಗವನ್ನು ತೂ ಮಾಡಲೇ ಇಲ್ಲ. ಅದರಿಂದ ಅನೇಕ ಹೊಲ್ಲಿದ ಶೃಂಗಳನ್ನು ಮಾತ್ರ ಮಾಡಿದ್ದರು. ಆದರೂ ಜನರು ಯಾಗಕ್ಕಾಗಿ ದೇಶಾವರಂ ಕೇಳಬಂದಿದ್ದ ಆ ಧೂತ್ವ ಮನುಷ್ಯನಿಗೆ ಯಾಗ ಮಾಡುವ ವೇಳದಲೇ ‘ದೀಕ್ಷಿತ್’ ಎಂಬ ಅನ್ವಯಿತ ಸಾಮಾಂದಿಂದ ಸಂಬೋಧಿಸಹಕ್ತಿದ್ದರು; ಆ ಅಳ್ಳದ ಹೆಸರು ಎಹ್ಮೇಕ್ ತಲೆಗಳಾದರೂಕೊಂಡವೂ ಚ್ಯಾತಿಯಲ್ಲವೇ ನಾರಾಯಣದಿಕ್ಷೇತನ ಮನೆಯವರಿಗೆ ನಡೆಯುತ್ತ ಬಂದಿತ್.

ನಾರಾಯಣನು ಸ್ವಭಾವತಃ ಒಳ್ಳೇ ಹುಡುಗಿ; ಆದರೆ ಸೂಕ್ತದನ ವೆಂಬುದನ್ನು ಮಾತ್ರ ಅವನು ಅರಿಯುವೇ ಅರಿಯಿ! ಸದಾ ಮುತ್ತಾ ಇ ಕ್ರಿತಿಗಳನ್ನು ಮಾಡುವದೇ ಅವನ ದೇಹಸ್ಥಿತ ಲಕ್ಷ್ಯವಾಗಿತ್ತು. ಅವನ ಈ ಎಷ್ಟು ನಿತ್ಯವ್ಯವಹಾರದ ಸಲುವಾಗಿಯೇ ಅವನನ್ನು ಎಲ್ಲರೂ ತಿರಸ್ಯಂಸುತ್ತಿದ್ದರು. ತನ್ನನ್ನು ಪ್ರಿತಿಸುವವರಿಗಂತ ಸದಾ ತಿರಸ್ಯಂಸುವವರೇ ತನ್ನ ನಿಜವಾದ ಹಿತಕರ್ತ್ವಗಳೇಂದು ಆ ಅಭಿನವ ಹುಡುಗನಿ ಈಳಿವಳಿಕೆಯಾಗಿತ್ತು. ‘ನಾರಾಯಣ ದೀಕ್ಷಿತ್, ನಾರಾಯಣ’ ಎಂದು ಹುಟ್ಟಿದಂದಿನಿಂದ ಅವನನ್ನು ಯಾರೂ ಸಂಬೋಧಿಸಿದ್ದಿಲ್ಲ. ಆದರಿಂದ ತಿವದಾಗಿ ಇಂದು ಆ ಹೆಸರು ಗಳಿಂದ ಕರೆಯುತ್ತಿರಲು, ಆ ಹೆಸರಿನವರು ದೇರೆ ಯಾರಾದರೂ ಇರಬಹುದೆಂದುತ್ತಿಳಿದು ಆ ಟೊಣಪನು ಗುರುಗಳ ಹತ್ತರವೇ ಇದ್ದರೂ ಓ ಕೊಟ್ಟಿದ್ದಿಲ್ಲ.

ತಿವದಾಗಿ ನಾರಾಯಣನ ದೇಹಸ್ಥಿತಿಯು ಚೆನ್ನಾಗಿಗೊತ್ತಾಗಿತ್ತು; ಆದರೆ ಅತಿಧಿಯಾಗಿ ಬಂದ ಒಬ್ಬ ಸನ್ಮಾನ ಗ್ರಹಣಿನೆಡುಂಗೆ ತನ್ನ ಪ್ರಿಯು ಶಿವ್ಯನನ್ನಾದರೂ ಸನ್ಮಾನಪೂರ್ವಕವಾಗಿಯೇ ಬರಮಾಡಿಕೊಳ್ಳಬೇಕೆಂಬ ಇಚ್ಛೆಯಿಂದ ಅವರು ನಾರಾಯಣನ್ನು “ನಾರಾಯಣದಿಕ್ಷೇತ” “ನಾರಾಯಣಾ” ಎಂದು ಸಂಬೋಧಿಸಿ ಕೂಗಿದರೂ. ತಮ್ಮ ಪ್ರಯಾತ್ತಿದ ದುರುಪಯೋಗ ವಾಗುವ ಚಿಕ್ಕಗಳು ತೋರಿಬರಲು, ಸ್ವರಾಯ ಸಾಧನೆಗಾಗಿ ಉದ್ದಿಗಿ ಅವರು ತಮ್ಮ ಶಿವ್ಯನ ನಿಜಸ್ಥಿತಿಯನ್ನು ದ್ವೀಪಿಗಿಯಂದಕ್ಕಾಗಿ ಅವನ ರೂಪ ಸಾಮಾಗಿದ್ದ ‘ನಾರಾಯಣ’ ಎಂಬ ಹೆಸರಿನಿಂದಲೇ ಆಶನನ್ನು ಶರಿದರು.

‘ಇ’ ಅನ್ನು ತ್ತರೆ ಶಿವದಾಸರು ತಮ್ಮ ಸಮುಖದಲ್ಲಿಯೇ ಗುಲಾಂಗು ಇಲ್ಲಿ ಸಾಹೇಬರಿಗಾಗಿ ನಾರಾಧಾರಿಗೆ ಬೇರೊಂದ ಅಸನವನ್ನು ಮಂಡಿಸ ಹೇಳಿದರು. ನಾಂಜಾಯಣನು ಚಟ್ಟಿವಟಿಕೆಯಿಂದ ಅಸನ ತರಹೋದನು.

‘ಬೇಡ-ಬೇಡ, ಭೂತ್ಯಾಂಶೋತ್ತಮಾರೆ, ಆಸನ-ಗೀಸನಗಳ ಅವಶ್ಯಕತೆಯೇತಕ್ಕಿ? ನೀವು ಕುಳಿತುಕೊಳ್ಳಿರಿ. ಸಾನು ತುಷ ಹೊತ್ತು ನಿಂತುಕೊಂಡಲೆ ಶಪ್ತೇನು? ಇದಂಂದ ನನಗೆ ಶ್ರಮವಾಗುವದೆಂದು ತಮ್ಮ ಈಳಿವಳಕೆಯಾಗಿದೆಯೇ? ಹೀಗೆ ಎಷ್ಟೇ ಪ್ರಕರಗಳ ವರಿಗೆ ಸತತ ನಿಂತುಕೊಂಡಿರುವ ಅಭ್ಯಾಸ ನನಗೆ ಚನ್ನಾಗಿ ಆಗಿರುತ್ತದೆ; ಯಾಕಂದರೆ, ನಾನು ದಂಡನಾಲ್ಲಿ ಘುರತವನೇಂಬದು ನಾವಿಗೆ ಇಳಿಯದೇ? ನಬಬನ ಹುಕುಮಾದರೆ, ಆಗಂ ದಾಗಲೆ ಯೋಜನಗಟ್ಟಿ ಒಂದೇಸವನೆ ಓಡುತ್ತ ಹೊಗಬೇಕಾಗುತ್ತದೆ, ಹಾಗೆ ಓಡುವಾಗ ರಾತ್ರಿಯ ದಟ್ಟಿವಾದ ಅಂಥಃಕಾರವಿದ್ದರೂ, ನಡುವೆ ನದಿ-ಇಂದ್ರಾಗಳಿಂದ್ದರೂ, ಕಾಲ ಕೆಳಗೆ ಎಷ್ಟೇ ಮುಕ್ಕ ಕೊಂಪೆಗಳಿಂದ್ದರೂ ಅವನ್ನು ಸೋಡಿ ಮುಂದೇನು ಮಾಡಬೇಕೆಂಬ ಬಗೆ ನುನದಲ್ಲಿ ವಿಚಾರ ಮಾಡಲು ಕೂಡ ಅವಕಾಶವಿರುವದಿಭ್ರ. ಸತ್ತು ಕೆಟ್ಟಾದರೂ ದಂಡನ ಮುಖ್ಯಾಂಶನ ಆಜ್ಞೆ ಪಾಲಿಸಲೇ ಬೇಕಾಗುತ್ತದೆ. ಆದ್ದರಿಂದ ಈಗೊಂದು ಗಳಿಗೆ ನಿಂತಮಾತ್ರಕ್ಕೆ ನನಗೆ ಕೊಂಜಪೂ ಶ್ರಮವಾಗಲಾರದು. ಶಿವದಾಸರೆ, ನಮ್ಮ ಗ್ರಂಥಪರಣ ವಿನ್ಯಾಸ ಪೂರ್ವೇಸದಿದ್ದರೆ, ಸಾಗಲಿ; ನೀವು ನನ್ನತ್ತ ಲಕ್ಷ್ಯಕೊಡಬೇಡಿಂ’

ಇವ್ಯಾದಲ್ಲಿ ನಾಂಧಾರಿಂದ ಬೇರೊಂದು ಆಸನ ಸಿದ್ಧವಾಯ್ತು. ಗುಲಾಂಗು ಇಲ್ಲಿ ದೇವರಂಗೆ ನಮಸ್ಕಾರಿ ತನ್ನ ಆಸನದಲ್ಲಿ ವಿಶ್ರಮಿಸಿದ. ಶಿವದಾಸನು ತನ್ನ ಪರಿಣಾಯವನ್ನು ಅಲ್ಲಿಗೇ ನಿಲ್ಲಿಸಿ, ‘ಶಿವಾಗಮನೇ ಅನಧ್ಯಾಯಃ’ ಎಂದಂದು, ಅಂದಿನ ಪರಿಣಾಮನ್ನು ಮುಗಿಸಬಿಟ್ಟುನು.

ಬಳಿಕ ತುಷ ಹೊತ್ತು ಅವರು ಸುಮ್ಮನೆ ಕುಳಿತುಕೊಂಡರು. ನಂತರ ಆ ಯಂವನನು ಶಿವದಾಸನನ್ನು ಕುರಿತು:— ಶಿವದಾಸರೇ, ನಮ್ಮ ಮಾಯೆಯೆಲ್ಲಿ? -ಕಾಣಲೊಳ್ಳಬಳ್ಳಿ! ಇಲ್ಲಿಗೆ ಬಂದು ಅವಳ ಸ್ತುತ ವದನ ನೋಡದೆ ಹೋಡರೆ, ಮನಸ್ಸಿಗೆ ಹಿಡಿದುಬಿಟ್ಟಂತಾಗುತ್ತದೆ. ನಾವೀರ್ವರೂ ಸದ್ಯಕ್ಕೆ ದೇವಾಲಯದಲ್ಲಿ ಕುಳಿಂದ್ದರೂ, ಈ ದೇಗುಲದ ಅಧಿದೇವಕೆಯಾದ ಮಾಯೆಯನ್ನೇ ಇಲ್ಲಿ ಕಾಣದ ಬಳಿಕ, ಇದಕ್ಕೆ ಹಾಳು ಗುಡಿಯೆಂದು ಬೇರೆ ಹೇಳಬೇಕೇ?

‘ಎಲೊ ನಾರಾಯಣ, ಮಾಯೆಯನ್ನು ಕರೆದುಕೊಂಡು ಬಾ ನೋಡುವ’, ಎಂದು ಶಿವದಾಸನು ನಾರಾಯಣದೀಕ್ಷೆತನಿಗೆ ಹೇಳಿಕಳಿಸಿದ. ಬಳಿಕ ಸ್ತುತಿ ವದನದಿಂದ: — ಜಹಗೀರದಾರರೇ, ತಾವು ಮುಸಲ್ಮಾನ ಜಾತಿಯವರಾಗಿ ದ್ವರೂ ಹಿಂದೂ ಜನಪ ದೇವತೆಗಳಿಗೆ ನಮಸ್ಕಾರ ಮಾಡುವುದು, ಹಿಂದೂಗಳ ದೇವಾಲಯಗಳನ್ನು ಮನ್ಮಿಸುವದೇ ಮುಂತಾದ ನಿಮ್ಮ ಕೃತಿಗಳು ನಮ್ಮ ಹಿಂದೂನುತದವರಿಗೆ ಶಾಲ್ಯಫೋನೀಯಗಳಾಗಿ ತೋರಿದರೂ, ಇವೇ ಕೃತಿಗಳಿಗೆ ನಿಮ್ಮ ಯಾವನೀ ಧರ್ಮದ ಪ್ರಕಾರ ನೀವು ನರಕಕ್ಕೆ ಹೋಗಬೇಕಾಗುವದಲ್ಲವೇ?

ಭಾವನಾಪೂರ್ವಕವಾಗಿ ಯಾವ ದೇವರಿಗೆ ನಮಸ್ಕಾರ ಮಾಡಿದರೂ ತಪ್ಪಿಲ್ಲ; ಹಾಗೆ ಮಾಡುವದರಿಂದ ನಮ್ಮ ಧರ್ಮದ ಪ್ರಕಾರ ನರಕಕ್ಕೆ ಗುರಿಯಾಬೇಕಾಗುತ್ತದೆಂಬುದು ತುಢ್ಣ ತಪ್ಪಿ ತಿಳುವಳಿಕೆ.

ಜಹಗೀರದಾರರೆ, ಎಲ್ಲರೂ ನಿಮ್ಮಂತೆ ತಿಳುವಳಿಕೆಯವರಿರುವದಿಲ್ಲ. ನಿಮ್ಮ ಮತದವರೂ ನಮ್ಮ ಮತದವರೂ ಎಲ್ಲರೂ ನಿಮ್ಮಂತೆ ಉಣಿ ಭಾವ ನೇಯಿಂದ ನಡೆದರೆ, ಹಿಂದೂ ಮುಸಲ್ಮಾನರಲ್ಲಿ ಇಷ್ಟ ವೈಷಮ್ಯವುಂಟಾಗ ಲಿಕ್ಕೆಕಾರ್ಣವೇ ಇಲ್ಲಿಲ್ಲ. ಎಲ್ಲರೂ ತಮ್ಮ ತಮ್ಮ ಮತಗಳ ಪ್ರಕಾರ ನಡೆದರೆ, ತತ್ವತಃ ಎಲ್ಲರೂ ಸಹಾನರೆಂದು ಭಾವಿಸಿದರೆ, ಈ ನಮ್ಮ ಹಿಂದುಸಾಫಾನದಲ್ಲಿ ಇಷ್ಟ ಅನಧಿಗಳೆಲ್ಲಂಟಾಗುತ್ತಿದ್ದನು? ಎಲ್ಲವೂ ಸರಾಗವಾಗಿ ಸಾಗಿ, ಪ್ರತಿಯೊಬ್ಬರ ಆತ್ಮೋನ್ಮತಿಗೆ ಸೌಲಭ್ಯವಾಗುತ್ತತ್ತು.

ಬ್ರಾಹ್ಮಣೋತ್ತಮಾ, ಈ ಜಗತ್ತಿನಲ್ಲಿ ದೇವರು ಒಬ್ಬನೇ ಇದ್ದು, ಅವನನ್ನು ಕಂಡುಕೊಳ್ಳುವದಕ್ಕಾಗಿಯೇ ಅನೇಕ ಧರ್ಮಗಳೂ, ಅನೇಕ ಮತಗಳೂ, ನಾನಾ ಪಂಥಗಳೂ ಉಂಟಾಗಿರುತ್ತವೆ. ಆಯಾ ಧರ್ಮಗಳಂತೆ ಆದರ ಅನುಯಾಯಿಗಳು ನಡೆದು, ತಮ್ಮ ಉನ್ನತಿ ಮಾಡಿಕೊಳ್ಳುವದು ವಿಹಿತವೇ ಆಗಿರುತ್ತದೆ; ಆದರೆ ಒಂದು ಧರ್ಮದವರು ಮತ್ತೊಂದು ಧರ್ಮವನ್ನು ತಿರಸ್ಯಾರಿಸಬೇಕೆಂಬುದೂ, ತಾವು ಬಲಿಪ್ಪಾದ ಮಾತ್ರಕ್ಕೆ ಉಳಿದವರಿಗೆ ತೋಂದರೆಯಿತ್ತು, ಅವರನ್ನು ಅವರ ಧರ್ಮದಿಂದ ಪರಾಬ್ಯಾಮಪಡಿಸಲ್ಪಿತಬೇಕೆಂಬುದೂ ಎಲ್ಲಿಯ ನಾಶಯಾ? ಈ ಪ್ರಕಾರದ ಬಲುಮೇಯಿಂದ ಸ್ವಧರ್ಮವನ್ನು ಬಲಿಸಲೆತ್ತಿಸುವದು ಶೀರ ಮುಖಾತ್ಮನವಾಗಿರುತ್ತದೆ. ಯಾಕಂದರೆ, ಹಾಗೆ ಜುಲುಮೇಯಿಂದ ಹಿಡಿದುತಂದ ಜನರು ಮೂಲ ಧರ್ಮ

ಕರ್ತವ್ಯನ ನಿಜವಾದ ಅನುಯಾಯಿಗಳು ಎಂದಾದರೂ ಆಗಬಲ್ಲರಿ? ಪ್ರಶ್ನೆ ತನ್ನ ಮುಸಲ್ಮಾನ ಜನರು ಪರಧಿಮಿತಿಗಳ ಮೇರೆ ಈ ವಿಷಯವಾಗಿ ಒತ್ತು ಯವಾದುವದು ನನಗೆ ಕೊಂಚವೂ ಸಮ್ಮತವಾಗಿರುವದಿಲ್ಲ. ಯಾವದೂಂದು ಉಂಟಿಗೆ ಹೀಗೆ ಅನೇಕ ದಾರಿಗಳುವಂತಹ, ಜಗದೀಶನನ್ನು ಕಾಣಲಿ ಕ್ಷಮಾದರೂ ಅನೇಕ ಧರ್ಮ ಮಾರ್ಗಗಳಿರುತ್ತವೆ. ಒಬ್ಬನು ಒಂದು ಮಾರ್ಗವ ಹಿಡಿದು ತನ್ನ ಇವ್ಯತ್ಯಾಃಕಮಾಡಿಕೊಂಡರೆ, ಮತ್ತೊಬ್ಬನು ಮತ್ತೊಂದು ಮಾರ್ಗದಿಂದ ಅದೇ ಕಾರ್ಯಕ್ರಮ ತೀರ್ಪಿಗಿರುವದನು. ಅವನನ್ನು ಆ ಮಾರ್ಗದಿಂದ ಹಿಡಿದಿರ್ದು, ಚ್ಯಾತಿಗೊಳಿಸುವದು ಎಂದಿಗೂ ಯಾರಿಗೂ ಶ್ರೀಯಸ್ವರ ವಾಗಿರುವದಿಲ್ಲ. ಧರ್ಮಾರ್ಥಮಾರ್ಗಳಲ್ಲಿಯ ಈ ಬಡಿದಾಟವು ನಿರಂತರವಾಗಿ ತಪ್ಪಬೇಕಾದರೆ, ಒಬ್ಬನು ಒಂದು ಮಾರ್ಗ ಹಿಡಿದು ದೇವರ ದಶ ನಹೋಂದಿದ್ದರೂ, ಅವನೇ ಬೇರೆ ಕಲಕೆಲವು ಮಾರ್ಗಗಳಿಂದ ಹೋಗಿ ಅದೇ ದೇವರನ್ನು ಕಂಡು ಬರುವ ಯತ್ನ ಮಾಡಬೇಕು; ಅಂದರೆ ಅವನಿಗೆ ಆ ಎಲ್ಲ ಮಾರ್ಗಗಳ ರಹಸ್ಯವು ತಿಳಿದುಬರುವದಲ್ಲದೆ ಎಲ್ಲರ ಇವ್ಯತ್ಯಾಃಕನೇಯಾಂದೇ ಎಂಬದು ಮನಗಾಣವದರಿಂದ ಅವನು ಯಾವ ಧರ್ಮವನ್ನೂ ಜರಿಯಾಗಿಕ್ಕೆ ಮನಸ್ಸು ಮಾಡುವದಿಲ್ಲ. ನನ್ನ ಸಿಫಿಯಾದರೂ ಇದರಂತೆಯೇ ಆಗಿರುತ್ತದೆ”

“ಜಗತ್ತಿನೊಳಗಿನ ಈ ಬಡಿದಾಟಕ್ಕೆ ಜಗತ್ತುಕ್ಕೆ ವಿನ ಅಂಗಸಂಭೂತ ಇಂದ ಮಾತಾ ಮಾಯೆಯೇ ಕಾರಣಾಗಿರುವದರಿಂದ, ಆ ದೊಂಷ ಬೇರೆ ಯಾರನ್ನೂ ತಪ್ಪಿಕೊಳ್ಳುವದಿಲ್ಲ. ಈಕೆಯ ಪ್ರೇರಣೆಯಿಂದಲೇ ಜಗತ್ತು ಇವ್ಯತ್ಯಾಃಕ ಗುರಿಯಾಗಿರುತ್ತದೆ. ಈ ಬಗ್ಗೆ ಜಗದೀಶನಿಗೇ ದಯೆಯುಂಟಾಗಬೇಕು. ಅವನು ತನ್ನ ಮಾಯೆಯನ್ನು ತಾನೇ ಆವರಿಸಿ ಜಗ್ಗಿಕೊಂಡರೆ, ಎಲ್ಲ ಧರ್ಮಗಳೂ ಅವನನ್ನು ಏಕಶಮಯಾವಚ್ಯೇದದಿಂದ ಕಾಣುವರು. ಎಲ್ಲಿಯ ವರಿಗೆ ಜನರ ಕಣ್ಣಿಗೆ ಜಗದೀಶನ ಬದಲು ಮಾಯೆಯೇ ಕಾಣಿಸಿ ಕೊಳ್ಳುವಳೋ, ಅಲ್ಲಿಯ ವರಿಗೆ ಎಂಥ ಸದುಪವೇಶದಿಂದಲೂ ಈ ಜಗದ್ವಾಸಿಗಳೆಲ್ಲರ ಕಲ್ಪಾಣವು ಒಮ್ಮೆಲ್ಲ ಆಗಲಾರದು.

ಆವರಿಷ್ಟರೂ ಈ ಪ್ರಕಾರ ಪಾರಮಾರ್ಥಿಕ ವಿಚಾರದಲ್ಲಿ ತೋಡಿರಲು, ಮಾಯೆಯು ಸಮ್ಮಾನಿಸ್ಥಿತಾಗಿ ಬಂದು ಖಂಡಳು. ಆಗ ಗುಳಾವು ಅಲಿಯು: “ ಈ ನಮ್ಮ ಮಾಯೆಯನ್ನು ಕಂಡ ಕೂಡಲೇ ಆ ಜಗನ್ನಾಯೆಯ ವಿಷಯವೇ ಆಗಿ ಬಿಡುವದು ” ಎಂದಂದನು.

ಇನ್ನಿಂದು ಹುಡುಗಿ ಒಂದು ತಾಂಬಳಲ ಕರಂಡಕದಲ್ಲಿ ಕೆಲವು ವೀಷ್ಯಗಳ ನ್ನು ಪ್ರೀತಿಹಾಂಡು ಶಿವದಾಸ-ಗುಲಾಮು ಆಲಿಯಾವರು ಕುಳಿತಲ್ಲಿಗೆ ಬಂದಳು. ಆ ಬಾಲಿಕೆ ಹನೆನ್ನೊಂದು-ಹನ್ನೆ ರಡು ವರ್ಣದವಳಾಗಬಹುದು. ಅಪ್ಪರ ಕನ್ನೆ ಯಂತೆ ಅವಳು ಅನುವಮೇಯ ಸುಂದರಿಯಾಗಿದ್ದಳು. ಆ ಹುಡುಗೆ ಶಿವದಾಸನ ಹೊವ್ವಾಗಳು. ಅವಳ ಹೇಸರು ‘ಮಾಯಾ’ ಎಂದಿತ್ತು. ಅವಳ ಸಿತಾಮಹನ ಹೊದರಿತುಲ್ಯನಾದ ಗುಲಾಮು ಆಲಿಯು ಅವಳನ್ನು ಹೊಟ್ಟಿಯ ಮಾಗಳಂತೆ ಪ್ರೀತಿಸುತ್ತಿದ್ದನು. ಅವನು ಅವಳಿಗೆ ತಂಗಿಯೆಂದು ಕರೆಯುತ್ತಿದ್ದನು.

ಅಲ್ಲಿಗೆ ಬಂದ ಕೂಡಲೇ ಬಾಲಿಕೆ :—“ಷಿಹೋ! ಜಹಗೀರದಾರರು ಬಂದಿರುವರಳ್ಳ!! ಈಗೆನ್ನೋ ದಿನಗಳಿಂದ ತನ್ನ ದರ್ಶನವಾಗಿರಲಿಲ್ಲ. ಇದೆಯೋ ತಾವು ನನ್ನನ್ನು ಪ್ರೀತಿಸುತ್ತಿರುವ ಲಕ್ಷ್ಮಣಾಗೆ ಹೀಗೆ ಮಾಡಿ ಆಗಾಗೆ ಬಂದು ಭೇಟ್ಟಿ ಕೊಡುವದಕ್ಕಾಗಿಯೇ ನಾನು ನಿಮಗೆ ಈ ವೀಷ್ಯವನ್ನು ಕೊಡುತ್ತೇನೇ” ಎಂದು ನುಡಿದು, ಮಾಯೆಯು ಕರಂಡಕದೊಳಗಿನ ಒಂದೆರಡು ವೀಷ್ಯಗಳನ್ನು ತೆಗೆದು ಗುಲಾಮು ಆಲಿಯ ಕೈಗಿತ್ತುಳು

“ತಂಗೀ, ಈ ಸಾರೆ ನಿನಗೆ ಭೇಟಿಯಾಗಲಿಕ್ಕೆ ತುಸ ವಿಲಂಬವಾದ ದೈನನಿತಿ ನಿಜ; ಆದರೆ ಮಹತ್ವದ ರಾಜಕಾರಣದ ಮಂಳಲಕ ಇಪ್ಪು ದಿನಗಳ ವರಗೆ ಬರಲಿಕ್ಕಾಗಿರಲಿಲ್ಲ. ಸಮಯ ದೊರೆತಾಗಿಲ್ಲ ಸಾವಿರ ಕೆಲಸ ಚಿಟ್ಟು ಬಂದು ನಿನಗೆ ಭೇಟ್ಟಿಯಾಗುತ್ತಿರುವದಿಲ್ಲವೇ?” ಎಂದು ಮುಗಳು ನಗೆಯುತ್ತಿರುವಾಗ ನುಡಿದು, ಗುಲಾಮು ಆಲಿಯು ತಾಂಬಳಲ ಭಕ್ತಿಸಲುದ್ವರ್ಕನಾದನು.

“ಇಲ್ಲಿಗೆ ಬರದಿರಲಿಕ್ಕೆ ರಾಜಕಾರಣದ್ವೀಂದೇ ನೇವನೋ, ಗೃಹಕಾರಣದ ಬೇರೆ ನೇವಷ್ಟಂಟಾಗಿತ್ತೋ ಯಾರು ಬಲ್ಲರು? ಬೀಬಿಸಾಹೇಬರ ಅಪ್ಪಣಿ ದೊರೆತಕ್ಕಿಲ್ಲಿ ಎಂದು ತೋರುತ್ತನೇ. ಜಹಗೀರದಾರರೇ, ನನ್ನ ಅನುಮಾನ ಶಕ್ಯವಷ್ಟೇ?”

“ನಾನು ಬೀಬಿಸಾಹೇಬರ ಅಂಥ ಹೊಳ್ಳದ ವಿಚಾರಗಳಿಗೆ ಶಲೀಕಾಕುವವನೇ? ಕಂಗೀ, ಮಾತ್ರಾರೋಪವಾಡಿ ನನಗೇಕೆ ದೊಷ ಕೊಡುತ್ತೋ?”

“ಜಹಗೀರದಾರರೇ, ಬೀಬಿಸಾಹೇಬರು ಸಾಮ್ಮಾನಿಕರುವರೇ? ಎವ್ವನ್ನೋ?

ದಿನಗಳಿಂದ ನಾನವರಂಗೆ ಭೇಟಿಯಾಗಿರುವದಿಲ್ಲ. ”

“ಕ್ಯೇವಾವಾಗಿರುತ್ತಾರೆ; ನಾಡೆ ಬೆಳಗ್ಗೆ ಮೇಡಿಯನ್ನು ಇಲ್ಲಿ ಕೊಡುವೇನೆ. ಶಿವದಾಸರೇ, ಈ ನಮ್ಮ ತಂಗಿಯನ್ನು ಕಳಿಸಿ ಕೊಡಲಿಕ್ಕೆ ಅನುಕೂಲವಾಗಬಹುದ್ದೀ? ”

“ಇದೆಂಥ ವಿಲಕ್ಷಣ ಪ್ರಶ್ನೆ ಮಾಡುತ್ತೀರಿ ಜಹಗೀರದಾರರೇ? ಇವಳನ್ನು ನಿನ್ನಲ್ಲಿಗೆ ಕರೆದೊಯ್ದುವದಕ್ಕಾಗಿ ಸನ್ನ ಅನುಮತಿಯೇತಕ್ಕೆ? ಕರೆದೊಯ್ದಬೇಕೆಂದು ಅನ್ನಿಸಿದಾಗೆಲ್ಲ ತಾನು ಇವಳನ್ನು ಕರೆದೊಯ್ದಬಹುದು. ನನಗೆ ಹೇಗೆ ಇವಳು ಮೊಮ್ಮೆಗಳೋ, ಹಾಗೆಯೇ ನಿಮಗೂ ಇವಳು ಮೊಮ್ಮೆಗಳಿಲ್ಲವೇ? ಯಾಕಂದರೆ ನೀನು ನನ್ನ ಚೆನ್ನಿಲ್ಲಿ ಬಿದ್ದ ಬಂಧುಗಳಂತಹ ರಂವಿರಂಬದನ್ನು ಬೇರೆ ಹೇಳಬೇಕೇ?”

“ತಾವು ಅನುಗ್ರಹಪೂರ್ವಕವಾಗಿ ನನ್ನನ್ನು ತಮ್ಮ ಬಂಧುಗಳಿಂದು ತಿಳಿಯುತ್ತಿರುವದು ತಮ್ಮಂಥ ವಿದ್ವಾನ್ ಬ್ರಾಹ್ಮಣರಿಗೆ ಯೋಗ್ಯವೇ ಸಂ.”

“ಇದರಲ್ಲಿ ನನ್ನ ಅನುಗ್ರಹವೇತರದು? ಅನುಗ್ರಹಕರ್ತರು ತಾವೇ ಆಗಿರುತ್ತೀರಿ. ಅಗುತ್ತಿದ್ದರೆ, ನನ್ನ ನಿರ್ಗತವು ಮಾತ್ರ ನಿಮಗಾಗುತ್ತಿರಬಹುದಾಗಿದೆ.”

“ಬ್ರಾಹ್ಮಣೋತ್ತಮಾ, ಬ್ರಾಹ್ಮಣರ ವಾಕ್ ಪಾಂಡಿತ್ಯದ ಹುಟ್ಟಿಗುಣವು ನಿನ್ನಿಂದ ಹೇಗೆ ತೊಲಗಬೇಕಾ? ಹುಟ್ಟಿಗುಣ ಹುಗಿದರೂ ಹೋಗಬಲ್ಲದೆ? ತಂಗೀ, ನಮ್ಮ ಬೀಬಿಸಾಹೇಬರ ಭೇಟಿಗೆ ಬರುವಾಗ ನೀನೇನು ನಜರಾಣಿ ತರುವೆ, ಹೇಳು ನೋಡುವಾ?”

“ದಿನಾಲು ನಜರಾಣಿ ತರಲಿಕ್ಕೆ ನಾನೇನು ಜಹಗೀರದಾರರೇ?”  
ಎಂದು ವಾಯಿಯು ಸ್ಕೃತವದನದಿಂದ ನುಡಿಯಲು,

“ನಜರಾಣಿ ತರದಿದ್ದರೆ ನಿನಗೆ ಬೀಬಿಸಾಹೇಬರ ಭೇಟಿ ಹೇಗಾದೀಖು?”

“ಮಾಯಾ, ಮೊನ್ನೆ ಹೊಸದಾಗಿ ಕಲಿತಿರುವ ಆ ಶಿವಸೇತ್ತುವನ್ನು ನಮ್ಮ ಜಹಗೀರದಾರರಿಗೆ ಅಂದು ತೋರಿಷಬಾರದೆ? ಅದು ಇವಂಗೆ ರುಚಿಂದರೆ, ಅದನ್ನೇ ನೀನು ನಾಡೆ ಇವರೆ ಬೀಬಿಸಾಹೇಬರೆಂದುಗೆ ನಜರಾಣಿಯಿಂದು ಅಂದು ತೋರಿಸಿದರಾಯಿತು ಈ ಸೇತ್ತುತ್ತ-ಪದ್ಯಗಳೇ ನಮ್ಮ ಭಟ್ಟ-ಭಿಕ್ಷುಕ ಬ್ರಾಹ್ಮಣಿಂದ ಮಾನ್ಯರಿಗೆ ಕೈಸಂಬಿಲುಬಟ್ಟು ಅಷ್ಟಿಸುವ ನಜರಾಣಿಗಳಾಗಿರುತ್ತವೆ.”

ಮಾಯೆಯು ತಾಂಬೂಲ ಕರಂಡಕವನ್ನು ಕೆಳಗಟ್ಟಿ, ದೇವಿಯ ಕಡಿಗೆ ವೋರಿಮಾಡಿ ಹೈಜೊಡಿಸಿ, ಕಣ್ಣ ಮುಚ್ಚಿ, ಸುಂದರ ಶುಲಲಿತ ಸ್ವರ ದಿಂದ ಆ ಶಿವಸೈತ್ರವನ್ನು ಅನ್ನ ಲಾರಂಭಿಸಿದಳು

ಆ ಸೈತ್ರವನ್ನು ಕೇಳಿ ಗುಲಾಮ ಆಲೀಸಾಹೇಬನ ಅಂತೆ ಕರಣವು ಪ್ರೇಮಭರಿತವಾಯಿತು. ಆಗ ಅವನ ಕಣ್ಣ ಲಗಂದ ಪ್ರೇಮಾಶ್ರುಗಳು ಒಂದೇಸವನೆ ಶುರಿಯಹತ್ತಿದವು ನಂತರ ಗದ್ದ ದವಾಡೆಯಿಂದ ಅವನು:— “ಅಹಕು ಎಂಥ ಶುಲಲಿತ ಸೈತ್ರವಿದು!! ಈ ದೇಶದ ಕವಿಗಳು ದೇವರ ಸೈತ್ರಗಳನ್ನು ಎಮ್ಮು ಮಾಮ್ರಕವಾಗಿ ರಚಿಸುತ್ತಿರುವರಲ್ಲ! ಇಂಥ ಈ ಸುಂದರ ಸೈತ್ರಗಳು ಈ ಸುಕುಮಾರ ಬಾಲಿಕೆಯ ಬಾಯಿಂದ ಕೇಳಿದ ದಂತೂ ಕೇಳುವವನು ಒಮ್ಮೆಲೆ ತಲ್ಲಿನತೆಯನ್ನೇ ಹೊಂದಿಬಿಡುವನು!”

ಜಹಗೀರದಾರರೇ, ನೀವೀ ಸೈತ್ರವನ್ನು ಕೇಳಿ ಕೇವಲ ಹೀಂದು ಗಳೇ ಆಗಿಹೋದಿರಲ್ಲ?” ಎಂಬ ಮಾಯೆಯ ಪ್ರಶ್ನೆಗೆ,

“ಯಾವನು ದೇವರಲ್ಲ ನಿಜವಾದ ಭಕ್ತಿಯಾಳ್ಳವನಿರುವನೋ ಅವನು ಹೀಂದೂ-ಮುಸಲ್ಕಾನಗಳಿಂಬ ದ್ವಾಂದ್ವಗಳಲ್ಲಿ ನಿಂದೂ ನಿಕ್ಯಾಲಾರನು. ಅವನು ಎಲ್ಲ ಧರ್ಮಾಗಳಿಗೂ ಸಮಾನನೇ ಆಗಿರುತ್ತಾನೆ.”

“ಒಬ್ಬನೇ ಎಲ್ಲ ಧರ್ಮಾಗಳಿಗೂ ಸಮಾನನಾಗುವದು ಶಕ್ಯವಾದರೂ ಉಂಟಿ?”

“ತಂಗೇ, ಹಾಗೆ ತಿಳಿಯಬೇದ. ಅಂತರಿಕ ಸಮಾನತ್ವಾತ್ಮೀಯತ್ವ ತ್ವರ್ವ ಬಹಿರಂಗದಲ್ಲಿ ಹೇಗೆ ತಿಳಿದು ಬಂದಿತು? ಬಹಿರಂಗ ವ್ಯಾಪಾರದಲ್ಲಿ ಅಡಗಿದಿಗೆ ಭೇದಭಾವಗಳಿರುತ್ತವೆ; ಆದರೆ ಅಂತರಂಗದ ಶಾಧ್ಯ ವ್ಯಾಪಾರಕ್ಕೆ ಯಾವ ಭೇದ-ಭಾವಗಳೂ ಸೋಂಕಲಾರವು.”

ಈ ಪ್ರಶಾರ ಆವರ ಸಂಭಾವಣವು ನಡೆದಿರಲು, ಒಬ್ಬ ದೂತನು ಬಂದು ಜಹಗೀರದಾರನಿಗೆ ನಾಬಸಾಹೇಬನ ಮಹತ್ವದ ಆದೇಶವನ್ನು ತಿಳಿಸಿದನು. ಶೂಡಲೇ ಗುಲಾಮ ಆಲಿಯು ಎದ್ದು ನಿಂತು:— “ತಂಗೇ, ಮಾಯೂ ಸಾಸೀಗ ಹೊರಡುವೆನು. ಬಹಳ ದಿನಸಗಳಿಂದ ನಿನ್ನ ಭೇಟಿಗೆ ಯಾಕೆ ಬಂದಿರಲ್ಲೆಂದು ನೀನು ಆಗಲೆ ನಿಟ್ಟುಗಿಮೆಯಲ್ಲವೆ? ಇಗೋರೆ, ನೋಡು, ನನಗೆ ಹೈ ಅವಸರದ ಕೆಲಸಗಳಿರುತ್ತವೆಂಬುದನ್ನು? ಶಿವದಾಸರೇ, ಬಹಲಿಯಾ ಇನ್ನು?” ಎಂದಂದು ಚಾರರನನ್ನು ನುಸರಿಸಿ ನಡೆದನು.

ಆಗ್ಗೆ ಮುಜೀದ ಹಾ ಎಂಬವನು ಬಂಗಾಲದ ನವಾಬನಾಗಿದ್ದನು. ಅಕ್ಷಯನು ದಿಲ್ಲಿಯ ಬಾದಶಾಹ. ಆಗಿನ ಆ ಬಾದಶಾಹೇ ಅಮುಲಿನಲ್ಲಿ ನಮ್ಮ ಗುಲಾಮ ಆಲಿ ಅಲೀಬಾಗ ಸಂಸ್ಥಾನದ ಜಹಗೀರದಾರನಾಗಿದ್ದ.

ಅಕ್ಷಯನು ಹಿಂದೂ-ಮುಸಲ್ಮಾನರನ್ನು ಸಮಾನವಾಗಿ ನಡೆಸಿಕೊಳ್ಳುತ್ತಿದ್ದನೆಂದು ಖ್ಯಾತಿಯಿದೆ; ಆದರೆ ಅಕ್ಷಯ ಬಾದಶಾಹನಿಗಂತ ಪೂರ್ವದಿಂದಲೇ ಬಾದಶಾಹೇ ರಾಜಧಾನಿಯಿಂದ ಒಹು ದೂರದಲ್ಲಿ ಸ್ಥಿರವಾಗಿ ವಾಸಿಸುತ್ತಿದ್ದ ಮುಸಲ್ಮಾನ ಅಮುಲಾದಾರರೂ ಜಹಗೀರದಾರರೂ ಅಲ್ಲಿಯ ಹಿಂದೂ ಪ್ರಜೆಗಳೊಡನೆ ಉದಾರತನದಿಂದ ನಡೆಕೊಳ್ಳುತ್ತಿದ್ದರು; ಮತ್ತು ಹಿಂದು ಇನರಾದರೂ ಮುಸಲ್ಮಾನರ ಆ ಸೌಜನ್ಯಕ್ಕೆ ಸರಿಯಾಗಿಯೇ ನಡೆಯುತ್ತಿದ್ದರು. ಆಗಿನ ಸಮಾಜದಲ್ಲಿ ಜಾತಿಭೇದಗಳಿಂದ ವೈಪವ್ಯಕ್ಕೆ ವಿಶೇಷ ಆಸ್ತಿದವಿರಲಿಲ್ಲ. ಧರ್ಮದಿಂದ ಎಂಥ ನಿಷ್ಠೆರಂಗಿದ್ದರೂ ದೂರ ದೂರ ಪ್ರದೇಶಗಳಲ್ಲಿ ಮುಸಲ್ಮಾನರ ಪ್ರಸಾರವು ವಿಶೇಷವಾಗಿದ್ದರಿಂದ, ಆವರ ಆ ನಿಷ್ಠೆರತೆಯು ತಾನಾಗಿಯೇ ಕುಗ್ಗತ್ತಿತ್ತು. ಆನುಯಾಯಿಗಳ ಬೆಂಬೆ ವಿರದ್ದಿರಿಂದ, ಆಗಿನ ಮುಸಲ್ಮಾನ ಜನರು ತಮ್ಮ ಸುತ್ತಮುತ್ತಲಿನ ಹಿಂದುಗಳೊಡನೆಯೇ ಸಹಕಾರತೆಯಿಂದ ನಡೆಯಬೇಕಾದುದು ಸ್ವಾಭಾವಿಕವಾಗಿತ್ತು. ಮುಸಲ್ಮಾನರು ಹಿಂದುಸ್ತಾನದಲ್ಲಿ ಬಹಳ ದಿವಕಗಳವರೆಗೆ ಇರಹತ್ತಿದ್ದರಿಂದ, ಆವರಲ್ಲಿ ದೇಶಾಭಿವೂಕನವು ಬೆಳೆಯಿತು. ಸಹವಾಚಯೋಗದಿಂದ ಪರಷ್ಯರಂಗೆ ಪರಸ್ಪರರ ಧರ್ಮದ ವರ್ವಾರ್ಥ ಮುಸಲ್ಮಾನ ಚೆನ್ನಾಗಿ ತಿಳಿದು, ಎಲ್ಲರೂ ಸ್ವ-ಸ್ವಧರ್ಮದಿಂದ ನಡೆಯಲು ಆಸುಕೂಲವಾಗಿತ್ತು. ಧಾರ್ಮಿಕ ಬಾಬಿನಲ್ಲಿ ಯಾರೂ ಪರಂಗಿ ತೊಂದರೆ ಕೊಡದೆಂತಾದರೂ ಪ್ರಜೆಗಳ ಈ ತರದ ಸ್ವಧರ್ಮಾನುರಾಗಕ್ಕೆ ಆಗಿನ ಉದಾರಮತವಾದಿಗಳಾದ ಮುಸಲ್ಮಾನ ಭೂಸ್ವಾಮಿಗಳೇ ಹೇಳುತ್ತಿರಾಗಿದ್ದರು. ಆವರಲ್ಲಿ ಅಲೀಬಾಗದ ಜಹಾಗಿರದಾರನಾದ ನಮ್ಮ ಗುಲಾಮ ಆಲಿ ಅಗ್ರಗಣ್ಯನಾಗಿದ್ದ.

ಸರಳ, ಪಕ್ಷದಯ ಕಾಗು ಧರ್ಮಪ್ರಾಣನಾದ ಗುಲಾಮ ಆಲಿ ಈಶ್ವರೀ ನಿಷ್ಟೇಯಿಂದಲೂ, ಪ್ರಜಾ ವಾಶ್ವಲ್ಯದಿಂದಲೂ ಲೋಕಿಕ ವಿಚಾರದಿಂದ ಎನ್ನು ಮಾನಸೇಯನಾಗಿದ್ದನೋ. ಆದಕ್ಕೆಂತಲೂ ತನ್ನ ಅಂತರಂಗದಲ್ಲಿಯ ಹಿಂದು-ಮುಸಲ್ಮಾನರ ಪಕ್ಷದ ಲಾಲಸೆಯಿಂದ ಆವಶ್ಯ ಹೇಳುತ್ತೇವನಾನ್ಯನಾಗಿದ್ದು.

ಪ್ರಾರ್ಥವಯಸ್ಸಿನಿಂದಲೂ ಶಿವದಾಸನ ಕೂಡ ಗುಲಾಮು ಆಲಿಯ ಸಮ್ಮಿತಿ ವಿಶೇಷವಾಗಿತ್ತು. ಶಿವದಾಸನಾದರೂ ಹಂಡಿತನೂ ಭಾವಿತಕ್ಕನ್ನು ಅದ್ದಂತೆ ಪರಧನು ಸಹಿತ್ತು ತೆಯುಕ್ಕೆ ಉದಾರ ಸ್ವಭಾವದವನಿದ್ದು. ಮತ್ತಾ ನುಭಾವದವನಾದ ಗುಲಾಮು ಆಯೆನ್ನು ಮ್ಲೀಂಭು ಜಾತಿಯವನೆಂದು ಅವನೊಡನೆ ಶಿವದಾಸನು ಕೊಂಚವೂ ಶಿರಸ್ವಾರದಿದ ನಡೆಯುತ್ತಿರಲಿಲ್ಲ. ಅವರೀರ್ವರ್ದಿಯ ಬಾಲ್ಯ ಸಮ್ಮಿತಿ ಪರಿಣತ ವಯಸ್ಸಿನಲ್ಲಿ ಕ್ರಮವಾಗಿ ವೃದ್ಧಿಂಗತವಾಗುತ್ತಿತ್ತು. ಲೌಕಿಕಾಚಾರದ ಸಲುವಾಗಿ ಅವರು ಶಮ್ಮು ತಮ್ಮ ಜಾತಿಯಂತೆ ಉಟ್ಟಿ-ಉಡಿಗೆಗಳ ವ್ಯವಹಾರಗಳನ್ನು ಪ್ರಾಚೀನೀಯ ದೇರೆ ದೇರೆ ಮಾತ್ರತ್ತಿದ್ದರೇ ವಿನಃ, ಅವರೀರ್ವರ್ದಿ ಮಿಕ್ಕ ಭೇದಭಾವವು ಸ್ವಲ್ಪವೂ ಇರಲಿಲ್ಲ. ಸಹ್ಯದರ್ಯನಾದ ಗುಲಾಮು ಆಲಿಯು ಬರಿಯ ಶಿವದಾಸನ ಕೂಡವೇ ಹೀಗೆ ನಡೆಯುತ್ತಿದ್ದನೆಂತಲ್ಲ; ಹಿಂದೂ ಮುಸಲ್ಮಾನ ಜಾತಿಯ ತನ್ನ ಎಲ್ಲ ಪ್ರಜಾಗಣಗಳೊಡನೆಯೂ ಶೀರ ಆತ್ಮೀಯ ಭಾವದಿಂದ ನಡೆಕೊಳ್ಳುತ್ತಿದ್ದನು. “ತಾನು ಶ್ರೀಮಂತಸಾದ ಜಹಗೀರದಾರ; ಪ್ರಜೆಗಳೊಡನೆ ಕೂಡಿ ನಡೆಯುವದರಿಂದ ತನ್ನ ಮರ್ಯಾದೆ ಕಡಿಮೆಯಾಗುವದು” ಎಂಬ ದುರಹಂಕಾರ ಆವಸ್ಯಕ ಕೊಂಚವೂ ಸೋಂಕಿದ್ದಿಲ್ಲ ಆದರಿಂದ ಆ ಪ್ರಜಾವಶ್ವಲನು ಪ್ರಜೆಗಳ ಮನೆಯ ಶರ್ವಸಾಧಾರಣ ಶಂಖಕಾರ್ಯಗಳ ಲ್ಲಿಯೂ ಸಾಷ್ಟಿ-ಕೇರುಗಳಂಥ ಕರಿಣ ಪ್ರಸಂಗಗಳಲ್ಲಿಯೂ ಅವರೆ ಮನೆ ಮುಟ್ಟಿ ಹೋಗಿ, ಅವರನ್ನು ಸಮಾಧಾನಪಡಿಸುತ್ತಿದ್ದನು.

ಶಿವದಾಸನು ಹಿಂದೂ ಧರ್ಮಶಾಸ್ತ್ರದಿಗಳಲ್ಲಿ ಪಾರಂಗತನಾಗಿದ್ದಂತೆ, ಗುಲಾಮು ಆಲಿಸಾಹೇಬನು ಮುಸಲ್ಮಾನಿ ಧರ್ಮಶಾಸ್ತ್ರಗಳನ್ನು ಚೆನ್ನಾಗಿ ತಿಳಿದವನಾಗಿದ್ದು. ಈ ಉಭಯ ವಿದ್ವಾಂಸರು ಪರಸ್ಪರರ ನಿಕಟೆ ಸಹವಾಸ ದಿಂದ ಪರಸ್ಪರರ ಧರ್ಮಗಳ ಮರ್ಯಾದನ್ನು ಚೆನ್ನಾಗಿ ಅರಿತುಕೊಂಡಿದ್ದರು. ಉಭಯ ಧರ್ಮಗಳ ಇಂಗಿತವು ಮನದಟ್ಟಾದ್ದರಿಂದ, ಅವರೀರ್ವರ್ದಿ ಉಭಯ ಧರ್ಮಗಳಲ್ಲಿ ಒಳ್ಳೆ ಶ್ರದ್ಧಾವಂಕರಾಗಿದ್ದರು. ಅವರಲ್ಲಿಯ ಆಶ್ರದ್ಧೆ ಹಿಂದೂ ಮುಸಲ್ಮಾನರ ಪಕ್ಷಕ್ಕೆ ಕಾರಣವಾಗಿತ್ತೇಂದು ದೇರೆ ಹೇಳಿ ಜೀಕಾಗಿರುವದಿಲ್ಲ.

**ಮೂರೆ** ಶಿವದಾಸನ ಒಬ್ಬಂಟಿಗಳಾದ ಮೊಮ್ಮೆಗಳು. ಬಾಲ್ಯದಲ್ಲಿಯೇ ಅವಳಿಗೆ ಮಾತಾ-ಪಿತೃಗಳ ವಿರೋಗವಾಗಿತ್ತು. ಶಿವದಾಸನಿಗೆ ಮತ್ತೆ ಇಟ್ಟರು ಮಕ್ಕಳಿದ್ದರು. ಅವರ ಮಕ್ಕಳು-ಮರಿಗಳಿಂದ ಅವನ ಮನೆ ಸುಶೋಧಿತವಾಗಿತ್ತು; ಆದರೆ ಶಿವದಾಸ ಆ ಎಲ್ಲ ಹುಡುಗಳಿಗಿಂತ ಕಂಡೆ-ತಾಯಿಗಳಿಲ್ಲದ ಈ ಮಾಯೆಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದ. ಮಾಯೆಯು ಅಜ್ಞನ ಸಹವಾಸದಲ್ಲಿಯೇ ವಿಶೇಷವಾಗಿರುತ್ತಿದ್ದದರಿಂದ, ಅವನು ಅವಳಿಗೆ ಷೀದು-ಬರೆಹ-ಸೈತ್ರ ಪಾಠಗಳನ್ನು ಕಲಿಸಿದ್ದ ಶಿವದಾಸನ ಬಳಿಗೆ ಗುಲಾಮ ಅಲಿಯ ಬರ-ಹೊಗೋಣ ಹೆಚ್ಚು ಅದರಿಂದ ಅವನಾದರೂ ಶಿವದಾಸನ ಇತರ ನೊಮ್ಮೆಕ್ಕಳಿಗಿಂತ ಮಾಯೆಯನ್ನೇ ಬಹಳವಾಗಿ ಪ್ರೀತಿಸುತ್ತಿದ್ದ. ಮಾಯೆಯ ಮನೆಹರ ರೂಪ, ಮಾಧುರ್ಯಾಯುಕ್ತ ಕಂಠಪೂರ, ನಗೆ ಮೊಗ ಇವೆಲ್ಲವುಗಳು ಅವಳನ್ನು ನೋಡಿದ ಪ್ರತಿಯೊಬ್ಬರಲ್ಲಿಯೂ ಅವಳ ವಿಷಯದ ಆದರವನ್ನು ವ್ಯಾಧಿಗೊಳಿಸುತ್ತಿದ್ದಷ್ಟು. ಪದ್ಧತಿಯಂತೆ ಬಾಲ್ಯಭಲ್ಲಿಯೇ ಮಾಯೆಯ ವಿವಾಹವಾಗಿತ್ತು; ಆದರೆ ಲಗ್ನವಾದ ತುಸ ದಿವಸ ಗಳಲ್ಲಿಯೇ ವಿಧಿವರ್ತಾ ಆಕರ್ಷಿತ ವ್ಯಾಧವ್ಯ ಪ್ರಾಪ್ತವಾಯಿತು! ಸಂಸಾರ ಧರ್ಮಕ್ಕಾಗಿ ಮಾಯೆಯನ್ನು ದೇವರು ಸೃಷ್ಟಿಸಿರಲಿಲ್ಲ; ತನ್ನ ಸೇವೆಗಾಗಿಯೇ ಅವಳಿಗೆ ಪ್ರೀ ಜನ್ಮವನ್ನು ಕೊಟ್ಟು ಮತ್ತು ಲೋಕಕ್ಕೆ ಕಳಿಸಿದ್ದನು!

ಗುಲಾಮಾಲಿಯು ಚಂಡೀಮಂಟಪದಲ್ಲಿ ಕುಳತಾಗ ಸಾರ್ಕುನಯನ ಗಳಿಂದ ಶಿವದಾಸನನ್ನು ಕುರಿತು:—“ ಬ್ರಾಹ್ಮಣೋತ್ತಮನೇ, ನಮ್ಮ ಈ ತಂಗಿ ತನ್ನ ಶೇಷಾಯುವ್ಯವನ್ನು ಯಾವ ವಿಧವಾಗಿ ಕಳೆಯಬೇಕು? ಈ ಪ್ರಯತ್ನಕ್ಕೆ ನೀವೇನಾದರೂ ಆಲೋಚಿಸಿರುವರೀನು?” ಎಂದು ಪ್ರಶ್ನೆ ಮಾಡಲು,

“ಜಹಗೀರದಾರರೇ, ವಿಚಾರವನ್ನೇನು ಮಾಡತಕ್ಕಿದ್ದಿದೆ? ಜನ್ಮ-ಜನ್ಮಾಂಶರದ ಕರ್ಮಫಲದಿಂದಲೇ ಅವಳಿಗೇ ಬಾಲವ್ಯಾಧವ್ಯ ಪಾಪ್ತವಾಗಿದೆ; ಇಲ್ಲದಿದ್ದರೆ ಈ ನಮ್ಮ ಮಾಯೆ ಇವೆತ್ತಿಗೆ ಸಂಸಾರದ ಮಧುರ ಫಲಗಳನ್ನು ಹೇಬಿಸಣತ್ತಿದ್ದಳ್ಳವೇ?” ಎಂದು ನುಡಿದು ಶಿವದಾಸನು ಉಸಿಗರೆದ.

“ಹಾಗಾದರೆ ಸಂಸಾರಧರ್ಮವಚ್ಚಿತ್ತಾದ ಇವು ಇನ್ನು ತನ್ನ ಆಯುವ್ಯವನ್ನು ಹೇಗೆ ಕಳೆಯಬೇಕು?”,

“ಪತಿ-ಪತ್ನಿ ಧರ್ಮದಿಂದ ವಂಚಿತಾದ ಮಾತ್ರದಿಂದ ಇವಳಿಗೆ ಬೇರೆ ಸಂಸಾರೋಪಾಧಿಗಳು ಇರುವದಿಲ್ಲಿಂತಲ್ಲ; ಬೇಕಾದಷ್ಟುರುತ್ತವೆ. ವೃದ್ಧರಾದ ಅತ್ಯೈ-ಮಾವಂದಿರ ಸೇವಾ-ಶುಕ್ರಪ್ರೇಗಳಲ್ಲಿಯೂ ಭಾವ-ಮ್ಯಾದುನರ ಸಂತಕ ಪಾಲನ-ಪೋಷಣಗಳಲ್ಲಿಯೂ ನಿರತಳಾಗಲಿಕ್ಕೆ ಇವಳಿಗೆ ಆಸ್ತಿದವಿರುತ್ತದೆ.”

“ಸ್ತ್ರೀಯರು ಅವೇಲು ಸಂಸಾರೋಪಾಧಿಗಳಲ್ಲಿ ಶಹಜವಾಗಿ ನಿರತರಾಗುವಂತಿದ್ದರೂ, ಸ್ತ್ರಿಯಕರನಿಲ್ಲದ ಆ ಸಂಸಾರ ಕರ್ಕಟ ಎಳೆಖಲಿಕ್ಕೆ ವಿಚಾರವಂತ ವಿಧವೆಯಂಗೆ ಹುರುಷು ಬರುವದಿಲ್ಲ. ಅತ್ಯೈ-ಮಾವಂದಿರೂ ಸಂಸಾರದ ಬೇರೆ ಪ್ರಮುಖರೂ ಪ್ರಸಂಗೋಪಾತ್ಮಾ ಇವರನ್ನು ತುಸ ಜರೆದರಂತೂ ಕೆಲಸವೇ ಮುಗಿಯಿತು. ಅದ್ದರಿಂದ ಶಿವದಾಸರೀ, ಇವಳಿನ್ನು ಅಂಥ ಅನಿಶ್ಚಯ ವಾತಾವರಣದ ಸಂಸಾರದಲ್ಲಿ ತೊಡಗಿಸುವದಕ್ಕಿಂತ, ಸದಾ ನಿಶ್ಚಯವಾದೀ ಜಂಡಿ ಮಹಾಮಾಯೆಯ ಸಂಸಾರದಲ್ಲಿ ತೊಡಗಿಸಿ ಬಿಡುವದು ಒಳಹೆಂದು ನನಗೆ ತೋರುತ್ತದೆ. ಈ ದೇವತೆಯ ಸೇವಾಶಂತ್ರಗಳಿಂದಲೇ ಇವಳ ತನುಮನಗಳಿಗೆ ನಿಜವಾದ ಶುಖಿ-ಶಾರತಗಳು ದೊರೆತರೆ ದೊರೆಯುವ ಸಂಭವವಿರುತ್ತದೆ ಈ ಉದ್ದೇಶವನ್ನಿಟ್ಟುಕೊಂಡು ಸೇವೀ ಎದುರಿಗಿನ ವಿಶಾಲವಾದ ಗಂಗಾತೀರದಲ್ಲಿ ಒಂದು ದೇವತೆಯನ್ನು ಪ್ರತಿಷ್ಠಾಪನೆ ಮಾಡಿ. ನಮ್ಮ ತಂಗಿ ಆ ದೇವಾಲಯದಲ್ಲಿ ವಾಹಿಸಿ ದೇವರ ಸೇವೆಯನ್ನೂ ದೀನ-ದುರ್ಬಳಿರಾದವರ ಸೇವೆಯನ್ನೂ ಮಾಡಲಿ. ನಾನು ಆ ದೇವಾಲಯವನ್ನು ಕಟ್ಟಿಸಲಿಕ್ಕೆ ಬೇಕಾಗುವವನ್ನು ಹಣ ಕೊಡುವೆನಲ್ಲದೆ, ಆ ದೇವತೆಯ ಪೂಜಾ-ಪುರಾಣಗಳ ವಿನಿಯೋಗಕ್ಕಾಗಿಯೂ ದೀನ-ದುರ್ಬಳಲರ ಉಟ್ಟಿ-ಉಪಚಾರಗಳ ಖಚಿತಗಾಗಿಯೂ ಒಂದು ತಾಲೂಕಿನ ಉತ್ತರತ್ಯಾಯನ್ನು ನಮ್ಮ ತಂಗಿಯ ಹೆರಡಿಗೆ ಇನಾನು ಬರೆದು ಕೊಡುವೆನು. ನಮ್ಮ ತಂಗಿ ದೇವರನ್ನು ಆರಾಧಿಸಲಿ. ಅನಾಥ ಜನರನ್ನು ಸಂತೋಷಗೊಳಿಸಿದರೆ, ದೇವರ ಸಂತುಷ್ಟಿಯು ತಾನೇ ಆಗುವದು; ದೀನ-ದುರ್ಬಳಲಂಗೆ ಉಣಬಡಿಸುವದೇ ದೇವರಿಗೆ ಸ್ವೇಚ್ಛೆವನ್ನು ಪಿರಿಸೋಣ. ಅಂಥವರಿಗೆ ಬಟ್ಟಿ-ಬರೆಗಳನ್ನು ಕೊಟ್ಟಿರೆ ದೇವರಿಗೆ ವಸ್ತ್ರಾಭರಣಗಳನ್ನು ಕೊಟ್ಟಿಂತಾಗುವದು. ಅನಾಥರ ಶಷ್ಟಿವನ್ನು ಹರಿಕಂಷವದೇ ದೇವರ ಮುಖ್ಯ ಸೇವೆಯೆಂದು ನನ್ನ ನಿಶ್ಚಯ ಮತವಾಗಿರುತ್ತದೆ. ಬ್ರಾಹ್ಮಣಶ್ರೀಷ್ಟರೇ, ಈ ನನ್ನ ಲೋಕಸೇವೆ-ದೇವಸೇವೆಗಳ ಕಲ್ಪಿತೆಯು ನಿಮಗೆ ಸಮ್ಮತವಾದರೆ, ನಿಷ್ಠೆ ನಮ್ಮ ತಂಗಿಯನ್ನು ಆ ಅಸ್ತಿರವಾದ

ಸಂಸಾರದ ಕೊಡೆಪಾಟಿದಲ್ಲಿ ದೂರುವದಕ್ಕುಂತ, ಸ್ಥಿರವಾದ ಈ ದೇವತಾ ರಾಧನೆಯಲ್ಲಿ ತೋಡಗಿಸುವದು ತಕ್ಕದ್ವಾಗಿರುತ್ತದೆ. ”

ಗುಲಾಮು ಆಲಿಯ ಈ ಸಭ್ಯತ್ವದಾಯಕ ವಚನಗಳನ್ನು ತೀಳಿ, ತಿವಾ ದಾಸನು ಶುಳತ ಶ್ವಾಸದಿಂದೆದ್ದು ಆ ಜಹಗೀರದಾರನನ್ನು ಆಲಿಂಗಿಸಿ:-“ಜಹಗೀರದಾರರೇ, ನಿಮ್ಮಲ್ಲಿಯ ಹಿಂದು-ಮುಖಲ್ಯಾನರೆ ವಿಷಯದ ಸಮಾಖ್ಯವು ಧನ್ಯವಾಗಿರುತ್ತದೆ!” ಎಂದಂದನು. ಜಹಗೀರದಾರನಾದರೂ ತಿವಾಸನನನ್ನು ತನ್ನ ಬಾಹುದ್ವಯಗಳಿಂದ ದೃಢವಾಗಿ ಆಲಿಂಗಿಸಿದನು. ಆಗ ಆವರ್ತನೆ ನೇತ್ರಗಳಿಂದ ಅನಂದಬಾಪ್ತಿಗಳು ಹೊರಬಿದ್ದ ಸಂಗಮ ಶ್ವಾಸದಲ್ಲಿ ಗಂಗಾ-ಯಮುನೆಗಳ ನೀರು ಒಟ್ಟುಗೆ ಹರಿಯುವಂತೆ, ಆವು ಭೂಮಿಯ ಮೇಲೆ ಬೀಳುವಾಗ ಸಂಗಮ ಹೊಂದಿಯೇ ಬಿಡ್ಡವು.

ಆವರ್ತನೆಯಲ್ಲಿ ಈ ಪ್ರಕಾರ ಸಂಭಾಷಣವಾದ ಕೆಲವು ದಿವಸಗಳಲ್ಲಿಯೇ ಗಂಗಾತೀರದ ವಿಶಾಲವಾದ ಶ್ವಾಸದಲ್ಲಿ ಒಂದು ನೂತನ ಚಂಡಿಮಾಂಟಪ ಕಟ್ಟಲ್ಪಟ್ಟತು. ಆ ದೇವಾಲಯದ ಸುತ್ತಲೂ ನೇತ್ರಾವಂದಕರವಾದ ಹೂದೋಟವೂ, ದೇವಾಲಯಕ್ಕೆ ಹೊಂದಿ ದೀನ-ದುರ್ಬಳಿರ ವಾಸಕ್ಕಾಗಿ ಜೀಕ್ಕೆ-ದೊಡ್ಡ ಧರ್ಮಶಾಲೆಯಾಂಥಿ ಬೀಡಾರಗಳೂ ಪಡೆತೋಭಿಸಿದ್ದಾರು. ಸುಮುಹೂರ್ತದಲ್ಲಿ ತಿವಾಸನು ದೇವತಾ ಪ್ರತಿಷ್ಠಾಪನೆ ಮಾಡಿದನು. ವಚನವಿಶ್ವಾಂತಿ ಜಹಗೀರದಾರನು ಒಂದು ತಾಲೂಕಿನ ಆದಾಯವನ್ನು ಮಾಯೆಯ ಹೆಸರಿಗೆ ಉರಿಸಿಟ್ಟಿನು. ಆ ದೇವಾಲಯದಲ್ಲಿ ವಾಸಿಸಿ ಮಾಯೆಯು ದೇವತೆಯ ಆರಾಧನೆಯಲ್ಲಿಯೂ, ದೀನ-ದುರ್ಬಳಿರನ್ನು ಸಂತೋಷಿಸುವದರಲ್ಲಿಯೂ ತನ್ನ ಎಲ್ಲ ಕಕ್ಷ-ಸಮಯಗಳನ್ನು ವಿನಿಯೋಗಿಸಲಾರಂಭಿಸಿದಳು.



ಲೆಂಪ್ರೋ ನರ್ವಗಳು ಕಳೆದವು. ಶಿವದಾಷನು ಮೃತ್ಯುಕಯ್ಯೆರುಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಹಿಕೊಂಡು ವೂಯೀಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ದದ ಕಂಠದಿಂದ ಏನೇಕೇ ಹೇಳಬೇಕೆಂದನು; ಆದರೆ ಅಪ್ಪರಲ್ಲಿ ಅವನ ವಾಟೀಯೇ ಕುಂರಿತವಾಗಲು, ಸಾಶ್ರಣಯನ್ನಿಂದ ಅವರೀರ್ವವರ ಕಡೆಗೆ ಸೋಡಹತ್ತಿದನು.

ಶಹ್ಯದಯಾಖಾದ ಗುಲಾಮ ಆಲಿಗೆ ಭಾರ್ತ್ಯಸಮಾನಸಾದ ಶಿವದಾಷನ ಅಂತಭಾರವ ತಿಳಿದು ಬಂದಿತು. ಆಗ ಅವನು :— “ಬ್ರಾಹ್ಮಣತ್ರೀಷ್ವಾ, ವೂಯೀಯ ವೂಯೀಯನ್ನು ಪರಿಶ್ಯಜಿಸಿ, ಇಪ್ಪದೇವತೀಯನ್ನು ಷ್ಣಿಂಶುವನ ನಾಗು. ವೂಯೀಯು ಈಗ ಮನುಷ್ಯಾಗಿ ಉಳಿದಿರುವದಿಲ್ಲ. ಅವಳು ನನ್ನ ಪರಮ ದೇವತೀಯಾಗಿರುತ್ತಾಳೆ. ನಾನು ಅವಳನ್ನು ರಕ್ಷಣೆಮಾಡಬೇಸಿನನ್ನು ವದಕ್ಕಿಂತ, ಅವಳೇ ನನ್ನಂಥ ಸಾವಿರಾರು ಗುಲಾಮರನ್ನು ರಕ್ಷಣೆಯಲು ಸಮರ್ಥಾಗಿರುತ್ತಾಳೆ.”

ಮುಖಲ್ಯಾನನ ಈ ವಚನಗಳನ್ನು ಕೇಳಿ, ಶಿವದಾಷನ ಅಂತರಂಗ ದೊಳಗಿನ ವೂಯೀಯ ವಿಷಯದ ವೂಯೀಯು ಕಡಿಯಲು, ಅವನ ಕಣ್ಣಿಗಿಂದ ವರೆಯಾವುತ್ತಿದ್ದವಾದ ಆನಂದಬಾಪ್ತಿಗಳು ಸುಂದರವು. ಪರಕ್ಕಣದಲ್ಲಿಯೇ ಶಿವದಾಷನ ಇಹವರ್ಯಾವಸಾನವಾಯಿತು. ಶಿವದಾಷನು ಉಲ್ಲಾಸಿತ ಹೊಗದಿಂದ ಪ್ರಾತ್ಿಷ್ಠಾತ್ಮಕವಣ ವೂದುವಾಗ ಗುಲಾಮ ಆಲಿಯು ಗದ್ದದ ಕಂಠದಿಂದ :— “ಬ್ರಾಹ್ಮಣತ್ರೀಷ್ವರೇ, ನಡೆಯಿಂ - ನಡೆಯಿರನ್ನು ಸ್ವರ್ಗಕ್ಕೆ. ಪರಕ್ಕಣದಲ್ಲಿ ಸ್ವರ್ಗಸುಖಗಳಲ್ಲಿ ನರತರಂಗವ ಇರು, ನಿಮಿಷ ಗುಲಾಮನನ್ನು ಶೀಫ್ರವಾಗಿ ನಿಮ್ಮದೇಗೆ ಬರಮಾಡಿಕೊಳ್ಳಲಿಕ್ಕೆ ಮರಿಯಬೇಡಿ” ಎಂದು ಪ್ರಾರ್ಥಿಸಿದನು.

ಮುಂದ ಕಲ ದಿನಗಳ ತರುವಾಯ ಒಂದು ದಿನ ರಾತ್ರಿ ಗುಲಾಮು  
ಆಲಿಯು ಆ ಸೂತನ ಚೆಂಡಿವಂಣಪದ ಪ್ರಾಂಗಣದಲ್ಲಿ ಯಾವನೊಬ್ಬ  
ತರಂತ ಯಾವನನ ರುಂಡವನ್ನು ತನ್ನ ಕೈಯೇಎಗನ ಹದನಾದ ಖದ್ದಿಂದ  
ಕತ್ತರಿಸಿ, ಒಷ್ಟೇ ತೈವದಿಂದ ಆ ರುಂಡದ ಕಡೆಗೆ ನೋಡುತ್ತಿರಲು, ದೇವಿ  
ಮಂದಿರದಿಂದ ಬರುತ್ತಿದ್ದ ಮಾಯೆಗೆ ಆ ಭೀಷಣ ದೃಶ್ಯವು ಕಾಣಿತು ಆಗ  
ಅವಳು ಲಗುಬಗೆಯಂದ ಜಹಗೀರದಾರನೇಡೆಗೆ ಒಂದು:- “ಜಹಗೀರದಾರರೇ,  
ಈದೇನು ಮಾಡಿದಿಂ? ನಿಮ್ಮ ಸರ್ವಸ್ವವನ್ನು ಘಾತನಾಡಿಕೊಳ್ಳುವ  
ಇದೆಂಥ ನಿಂದ್ಯ ಕೆಲವನ್ನು ಮಾಡಿಬಿಟ್ಟಿರಲ್ಲ! ಈ ನಿಮ್ಮ ದುಷ್ಪತ್ತಿಗೆ ಎಂಥ  
ದುಷ್ಪ ಫಲಗಳುಂಟಾದಾವೆಂದು ಯಾರು ಹೇಳಬೇಕು? ನಿಮ್ಮ ಕೈಯಲ್ಲಿ ಹಿಡಿ  
ದಿಡುವ ಈ ರುಂಡಕ್ಕೆ ಪ್ರತಿಯಾಗಿ ನೀವು ಸಿಮ್ಮ ಸ್ವಂತದ ರುಂಡವನ್ನು ಅರ್ಪಿ  
ಬೇಕಾಗುವದಲ್ಲದೆ, ನಿಮ್ಮ ಆಸ್ತಿ-ಪಾಸ್ತಿಗಳೂ, ಪ್ರಿಯಕರ ಪ್ರಜಾಗಣವೂ ನ  
ಮಣ್ಣ ಪಾಲಾಗುವ ಪ್ರಸಂಗ ಒದಗಿತಲ್ಲ? ಈ ಸಹಸ್ರಶೀರ್ವದ ಕಾಲಕೂಟಿ  
ನನ್ನು ನೀವೇಕೆ ತಡವಿದಿಂ? ನನ್ನನ್ನು ರಕ್ಷಿಸುವ ಶಲಾವಾಗಿ ನೀವೇ ನಿಂದ್ಯ  
ಕೆಲವನ್ನು ಕೈಕೊಳ್ಳುತ್ತಿದ್ದಿಲ್ಲ ನನಗೆ ಇಂಥ ನೀಚಂದ ಆಗುವದೇನು?  
ನಿಮ್ಮ ಮಾಹಾಮಾಯೆಯು ಎಂಥ ದಾಧಿರ ಸಂಕಟಿದಿಂದಲಾದರೂ ನನ್ನನ್ನು  
ರಕ್ಷಿಸಲು ಸಮರ್ಥಿಂಗಿರುತ್ತಾಣಿ. ಹೀಗಿರಲು, ವಿಕಾರವಶರಾಗಿ ನೀವಿವೆಂಥ  
ಹೇಣ ಕೆಲವ ಮಾಡಿರುವರಲ್ಲ?” ಎಂದು ನುಡಿದಳು.

ತುಂಡ ಶಾಂತನಾಗಿ ಗುಲಾಮು ಆಲಿಯು :— “ಶಂಗೀ, ನೀನು ಹೀಗೆ  
ಹೇಳುವದು ಸ್ವಾಭಾವಿಕವಾಗಿರುತ್ತದೆ; ಆದರೆ ನಾನು ನನ್ನ ಭಾತ್ಯವಾದ ಶಿವ  
ದಾಸನಿಗೆ ಮರಣಕಾಲಕ್ಕೆ ಕೊಟ್ಟಿವಜನಪಾಲಸವದಕ್ಕೆಂದು ನನ್ನೀಕೃತಿಯು  
ರುಘಾರ್ಥವಾಗಿರುತ್ತದೆ ನಿನ್ನ ಮನೋಧರ್ಮದ ಪ್ರಕಾರ ನಿನ್ನನ್ನು ರಕ್ಷಿಸು  
ವವಳೂ ನಾಶಪಡಿಸುವವಳೂ ಮಾಹಾಮಾಯೆಯೇ ಎಂದು ನೀನನ್ನು ವದು  
ಯೋಗ್ಯವಾಗಿರುತ್ತದೆ; ಆದರೆ ಕೇವಲಶಂಸಾರೋಹಾಧಿಗಳಿಂದ ಆವರಣಪ್ಪಿ  
ಸಾವು-ಸಂಸಾರಿಗಳು, ಎಲ್ಲ ವಿಷಯದಲ್ಲಿಯೂ ದೇವರಮೇಲೆ ಭಾರಹೋರಿಸು  
ವದಿಲ್ಲ ನಮ್ಮಕೈಯಿಂದ ನೀಗುವ ಕೆಲವಗಳನ್ನೇಲ್ಲ ನಾವೇ ಮಾಡುತ್ತೇನೆಂದು  
ಅಭಿಮಾನ ವಹಿಸಿ, ಕೈಲಾಗದ ಕೆಲವಗಳ ಭಾರವನ್ನು ಮಾತ್ರ ನಿರಭಿಮಾನ

ದಿಂದ ದೇವರ ಮೇಲೆ ಹೊರಿಸಿ ಬಿಡುತ್ತೇವೆ. ಆದ್ದರಿಂದ ನಮ್ಮ ಈ ದ್ವಿಧಾ ವೃತ್ತಿಯಿಂದ ನವಾಗೆ ಅಗಾಗ್ಗೆ ಎಷ್ಟೋ ಸಂಕಟಗಳು ಪ್ರಾಪ್ತವಾಗಿ, ನಾನೇ ಅವಾಗಳ ಪ್ರಖರತೆಗೂ ಲಗಾಗಬೇಕಾಗುತ್ತದೆ. ಪ್ರಸ್ತುತದಲ್ಲ ನಾನು ನಿನ್ನನ್ನ ಸಂರಕ್ಷಣೆಯನೆಂಬ ಅಭಿವಾನ ವಹಿಸಿರುವದರಿಂದಲೇ ನನ್ನಿಂದ ಈ ಹೇಯ ಶ್ವರ್ಯವು ಸಂಘಟಿಸಿರುತ್ತದೆ. ತಂಗೀ, ಮಾಯಾ, ಸಂಸಾರ ಧರ್ಮ ಪಾಲಿಕ್ಕೆ ಹೊಣೆಗಾರನಾದ ನಾನು, ನಿನ್ನ ಅಜ್ಞಾನಿಗೆ ಕೊಟ್ಟ ವಚನ ಪಾಲಿಸುವ ದಕ್ಕಾಗಿ, ನನ್ನ ಇವಾನ ಕಾಯ್ದುಕೊಳ್ಳುವದಕ್ಕಾಗಿ ತಿಳಿದೂ ತಿಳಿದು ಈ ನಿಂತ ಕಾಯ್ದುಕ್ಕೆ ಪ್ರವೃತ್ತಿನಾಗಿರುತ್ತೇನೆ. ಲೋಕದಲ್ಲ ಹಾಸ್ಟ್ರೆ ಬಂದ ಬಳಿಕ ಕೇವಲ ದೇವರ ದಾಸರಾಗಿ ಇವನ ಆಜ್ಞೆಯಂತೆ ನಡೆಯುವ ನಿನ್ನಿಂಥ ಮನು ಷ್ಯರು ಉತ್ತಮ ಕೋಟಿಯಲ್ಲಿ ಗಣ್ಯರಾಗಬಾಕ್ತಾರೆ. ಆವರು ದೇವರ ಆಜ್ಞೆಯು ವಿನಃತಮ್ಯಾಯಾವ ಮನೋವಿಕಾರಗಳಿಗೂ ವಶರಾಗುವದಿಲ್ಲ; ಆದರೆ ತಂಗೀ, ನಮ್ಮಿಂಥ ಪಾವಾರರು ವಿವಿಷ್ಟ ಪ್ರಸಂಗಗಳಲ್ಲಿ ದೇವರ ಆಜ್ಞೆಯು ಮೇರಿಗೆ ನಡೆಯಬೇಕೆಂದೂ, ವಿಷ್ಟ ಪ್ರಸಂಗಗಳಲ್ಲಿ ಸಂಸಾರಧರ್ಮಪಾಲನೆಗಾಗಿ ನಮ್ಮ ಬುದ್ಧಿ ತೋಚಿದಂತೆ ನಡೆಯಬೇಕೆಂದೂ ಗೊತ್ತು ಮಾಡಿಕೊಂಡು, ಆದರಂತೆ ನಡೆಯುತ್ತೇ ಬಂದಿರುವರು. ಹೀಗೆ ಯಥಾ ರೀತಿಯಾಗಿ ಸಂಸಾರ ಸಾಗಿಸುವದಾದರೂ ಕಡಿಮೆ ಯೋಗ್ಯತೆಯ ಕೆಲಸವೆಂತಲ್ಲ; ಆದರೆ ಈ ಸಂಸಾರ ಧರ್ಮಪಾಲನ ಮಾಡುವಾಗ ಸಂಸಾರಿಯು ಸದಭಿವಾನ, ಸದಾ ಚಾರ, ಸನ್ಯಾಗ್ರಹ ಪ್ರವರ್ತನೆ ಮುಂತಾದ ಸದ್ಗುಣಗಳಿಂದ ಪೌರಿಕನಾಗಿರ ಬೇಕಲ್ಲದೆ ದುರಭಿವಾನ, ದೂರಾಚಾರ, ದುರ್ವಾಸಗ್ರಹಿತತೆ ಮೊದಲಾದ ದುರ್ಗಣಗಳಿಂದ ಆವರಿಸಿರಲಾಗದು. ತಂಗೀ, ಮಾಯಾ, ಸಂಸಾರಿಗಳಲ್ಲಿ ಎಲ್ಲ ಸದ್ಗುಣಗಳಿಗಿಂತಲೂ ಇವಾನ ಕಾಯ್ದುವರ್ತೇಷ್ಟುಗಳವೊಂದಿದ್ದರೆ, ಆವನು ಇಹ-ಪರಗಳಲ್ಲಿ ಅಖಿಂಡವಾದ ಮುಖ್ಯ ಪಾಲಿಗಾರನಾಗುವನೆಂದು ನನ್ನ ದೃಢವಿಶ್ವಾವಿರುವದರಿಂದ, ನನ್ನ ಇವಾನ ಕಾಯ್ದುವದಕ್ಕಾಗಿಯೇ ಸದ್ಗುಣೆ ನಾನೀ ನಿಂದ್ಯಾಕೆಲಸಮಾಡಿರುತ್ತೇನೆ. ದೃಷ್ಟಿಕಾ ಇದರಿಂದ ಎಷ್ಟೋ ದುಷ್ಪಲ ಗಳುಂಟಾಗುವವೆಂದು ಆನಿಸಿದರೂ, ನನ್ನ ಖಂಬೀರವಾದ ಮನಸ್ಸಿಗೆ ಅವಾ ಪುಗಳೂ ಲೇಪವಾಗಲಾರವೆಂದು ನನ್ನ ಮನೋಭಾವನೆಯಾಗಿರುತ್ತದೆ.”

ಶೋಣಿತ ರಂಜಿತವಾದ ಗುಲಾಮು ಆಲಿಯ ಎರಡೂ ಕೈಗಳನ್ನ ತನ್ನ ಕೈಗಳಿಂದ ಹಿಡಿದು, ಅಶ್ವಪೂರ್ವವಾದ ತನ್ನ ದೃಷ್ಟಿಯನ್ನ ಅವನ ದೃಷ್ಟಿ

ಯೋಗನೆ ಬೇರಿಸಿ, ಮಾಯೆಯು:- “ಜಹಗೀರದಾರರೇ, ನನ್ನನ್ನು ಕೈಮಿಸಿರಿ;  
ಬಿಂಬಿಸಿ ಸುತ್ತಿದು ಮಹ್ಮದೆ ನಿಮಿಗೆ ವ್ಯಧಿ ಕೊಟ್ಟಿದ್ದಕಾಗಿ ಸಂಪೂರ್ಣವಾಗಿ  
ಕೈಮಿಸದೀಕೆಂದು ಈ ನಿಮ್ಮ ದೀನ ಮಾಯೆಯು ಬೇಡಿಕೊಳ್ಳುತ್ತಾರೆ.  
ಇವಾನವನ್ನೇ ಶ್ರೀಸ್ತ ವೆಂದು ತಿಳಿದಿರುವ ನೀವೇ, ಎಂಥ ಪ್ರಸಂಗಕ್ಕೂ  
ಅಂಜದೆ ನಿಮ್ಮ ಇವಾನವನ್ನು ಕಾದುಕೊಂಡಿರುತ್ತೀರಿ. ಜಹಗೀರದಾರರೇ,  
ಅಶ್ರು ನೋಡಿರಿ; ಅಲ್ಲಿ ಮಹಾಮಾಯೆ ನಿಂತಿರುತ್ತಾಳೆ ತುಕೆಯ ಸಾಕ್ಷಿಯಾಗಿ  
ನೀವು ನಿಮ್ಮ ಇವಾನವನ್ನು ಕಾದುಕೊಂಡಿರುತ್ತೀರಿ. ನಿಮ್ಮ ಪೂರ್ಣ  
ಇವಾನವನ್ನು ಕಾಯುವದಕಾಗಿ ನೀವೇ ಮಹತ್ವಂಕಟಿವನ್ನು ನಿಮ್ಮ  
ಮೇಲೆ ಎಕೆಂದಿದ್ದರೂ, ಆ ಮಹಾಮಾಯೆಯು ಈ ಸಂಕಟಿದಿಂದ  
ನಿಮ್ಮನ್ನು ಸುಲಭವಾಗಿ ಪಾರುಗಳಿಷಿಸುವಳು!”

ಮಾಯೆಯು ಈ ಭಾವಣವನ್ನು ಕೇಳಿ ಗುಲಾಮ ಆಲಿಯ ಕೈಖಡ್ಡಿನೇ  
ಕಳಬಿತ್ತು ಕೂಡಲೇ ಆವನು ತನ್ನ ರಕ್ತರಂಜಿತ ಕಸ್ತಗಳನ್ನು ಮಾಯೆಯು  
ತಲೆಯಮೇಲಿಟ್ಟಿಂದಿರುತ್ತಿದ್ದು:- ತಂಗೀ, ನನ್ನ ಇವಾನ ರಕ್ಷಿತಲಿಕ್ಕೆ ಸಹಾಯಕಾರಣಿ  
ಯಾದ ಆ ನಿನ್ನ ಮಹಾ ಮಾಯೆಯು ನನಗೇನೂ ಕಡಿಮೆ ಮಾಡಿರುವದಿಲ್ಲ.  
ಧನ, ದೌಲತ್ತು, ಆಧಿಕಾರ ಮುಂತಾದವುಗಳು ಬೇಕಾದಷ್ಟಿರುತ್ತವೇ; ಅಲ್ಲದೆ  
ಗೃಹಸೌಖ್ಯಕ್ಕೂ ಕೊರತೆಯಿಲ್ಲ. ಆದ್ದರಿಂದ ನನಗೆ ಈಕೆಯು ಇನ್ನಾವ ಕೃಪಾ  
ಪೇಕ್ಕೆಯೂ ಇರುವದಿಲ್ಲ. ಇಪ್ಪೇ ಅಲ್ಲ, ಆವಳನ್ನು ಪ್ರಾರ್ಥಿಸಿ, ಈ ಮಹ  
ತ್ವಂಕಟಿದಿಂದ ಮುಕ್ತನಾಗಬೇಕೆಂಬ ಹಂಬಲ ಕೂಡ ನನಗಿರುವದಿಲ್ಲ; ಆದರೆ  
ನಿಷ್ಘಾಮದಿಂದ ಆ ಜಗದ್ಭಾತ್ರಯಃನ್ನು ಮನ್ನಿಸಿ ಕೊಂಡಾಡಿವದು ನನ್ನ  
ಕರ್ಕಣವ್ಯವಾಗಿರುವದರಿಂದ, ಮಾಯಾ, ಭಾ; ಆ ನಿನ್ನ ಮಹಾ ಮಾಯೆಯು  
ಅಡಿದಾರಿಗಳಿಗರಗುವಾ ಭಾ ಎಂದು ಗದ್ದದಕಂತದಿಂದನುಡಿದು ಗುಲಾಮ  
ಆಲಿಯು ಮಾಯೆಯಿಂದನೆ ಎದುರಿಗಿನ ಚಂಡಿಮಾಂಟಿಪಕ್ಕೆ ತೆರಳಿದನು.

ಯಾವ ಯುವಕನ ರುಂಡವು ಗುಲಾಮ ಆಲಿಯ ಖಡ್ಡದಿಂದ ಧರಿಗಳ  
ಸಲ್ಪಟಿತ್ತೂ ಆ ಹತಕಭಾಗಿಯು ಬಂಗಾಲದ ನವಾಬನಾದ ಮಜೀದಭಾನನ  
ಮಾತ್ರಾಳಲ್ಲಿ ಒಬ್ಬನಾದ ಯಾಕೂಬಪೊನನು. ಈ ಯಾಕೂಬಭಾನನ ಕಡೆಗೇ  
ಆಗ ಗುಲಾಮ ಆಲಿಯ ಜಹಗೀರನ ಇಲಾಖೆಯ ಫೌಜದಾರಿಯ ಕೆಲಸ  
ವಿತ್ತು. ಸರಕಾರೀ ಕೆಲಸದ ಸಲುವಾಗಿ ಕೆಲವು ದಿನಗಳಿಂದ ಯಾಕೂಬನು  
ಗುಲಾಮಾಗಿಲಿಯ ಪಟ್ಟಣಕ್ಕೆ ಬಂದಿದ್ದನು. ಬಂಗಾಲದ ನವಾಬನು ಈ ಜಹ

ಗೀರ್ದಾರನ ಸ್ವಾಮಿಯು. ಸ್ವಾಮಿಪುತ್ರನು ಬಂದಿರಲು, ಗುಲಾಮು ಆಲಿಯು ಅನೇಕ ಪ್ರಕಾರದ ಉತ್ಸಾಹದಿಗಳಿಂದ ಆವನನ್ನು ಬರವೊಡಿಕೊಂಡು, ಉದ್ದಿಷಿಸಿದನು. ಒಂದು ದಿನ ಆ ನವಾಬ ಪುತ್ರನು ತನ್ನ ಕೆಲ ಜನ ಗೇರೆಯ ರೊಡನೆ ನೌಕಾವಿಹಾರಕ್ಕೆ ಹೋರಟಿನು. ಗುಲಾಮು ಆಲಿಯು ಶಿವದಾಸನಿಂದ ಮಾಯೆಯ ಸಲುವಾಗಿ ನಿರ್ಮಿಸಿದ ಗಂಗಾತೀರದ ಸೂತನ ಚಂಡೀ ಮಂಟಿ ಪದ ಬಳಿಗೆ ಆವನ ಆ ನೌಕೆ ಬಂದಾಗ ಸಾಯಂಕಾಲದ ಸ್ವಾನಕ್ಕಾಗಿ ಮಾಯೆಯು ಅಲ್ಲಿಯ ಫಾಟಿಗೆ ಹೋಗಿದ್ದ ಈ. ಕುಭ್ರಿವಿಶನ ಪರಿವೇಷ್ಟಕ ಲೂಕಾಪ್ರಾಯದ ಉದ್ದನ್ನು ಕೂಡಲುಕ್ಕುವಳೂ, ಬ್ರಹ್ಮಚಯದಿಂದ ವಿನುಗುವ ಸ್ವರೂಪದವರೂ ಆದ ಮಾಯೆಯ ಮಂದರ ರೂಪದಿಂದ ಆ ಕುಪೀಲ ಹೃದಯದ ನಬಾಬಪುತ್ರನು ಮುಗ್ಗಾಗಿಸಿದನು. ನಂತರ ಸಂಗಡಿಗರ ಆನುಂಧಾನ ದಿಂದ ಆವನಿಗೆ ಮಾಯೆಯು ಜೀವನ ಚರಿತ್ರೆ ತಿಳಿದು ಬಂದಿತು. ಆವಳು ಒಕ್ಕೇ ನಿಕಟ ಬ್ರಹ್ಮಚಾರಣಯೆಂಬದು ಆವನಿಗೆ ತಿಳಿದರೂ, ಆವನ ಮಾನಸಿಕ ನಲ್ಲಿ ಹುಟ್ಟಿದ ಆಕೆಯ ವಿವರವ ಲಾಲಸೆ ಕಡಿಮೆಯಾಗಲಿಲ್ಲ. ಆಗ ಆವನು ಆವಳನ್ನು ಆ ಕರಿಣ ಪ್ರತಿದಿಂದ ಬಿಡಿಸಿ ತನ್ನವಳನ್ನಾಗಿ ಮಾಡಿಕೊಂಡರೆ, ತನಗೆ ಕೊಂಜನ್ನೂ ಪಾಪ ತಟ್ಟಿದೆ. ಒಬ್ಬ ಅನಾಥ ಹಿಂದೂ ವಿಧವೆಯ ಕರ್ತೀರ ನಿಷ್ಠಲ ಜೀವನವನ್ನು ಸುಖವಾಯಿವಾಗಿ ಮಾಡಿದ ಪುಣ್ಯವು ಲಭಿಸಿ, ಉಭಯಶರೂ ಸುಮಿಗಳಾಗುವೆವೆಂದು ಭಾವಿಸಿದನು; ಆದರೆ ಈ ತನ್ನ ಶಾಧ್ಯಾವನಿಗೆ ಗುಲಾಮು ಆಲಿಯು ಸಮೃತಿಸಲಿಕ್ಕೆಲ್ಲವೆಂಬದೂ, ತಾನು ಆಕೆಯನ್ನು ತರಣ ಮಾಡಲಿಕ್ಕಿಸಿದರೆ, ಈ ಧೀರ ಆಲ್ಯಾ ತನಗೆ ವೃತ್ಯನು ವನ್ನು ಉಟಿಮಾಡಬಹುದೆಂಬದೂ ಆವನಿಗೆ ಚೆನ್ನಾಗಿ ಗೊತ್ತಿತ್ತು. ಆದರಿಂದ ಆವನು ತನ್ನ ಆ ಕೃತ್ಯದ ಸುದ್ದಿ ಬೇರೆ ಯಾರಿಗೂ ತಿಳಿಯಿದ ಹಾಗೆ ಗುಪ್ತವಾಗಿಸಿದನು. ಒಂದು ದಿನ ಮಧ್ಯರಾತ್ರಿಯಲ್ಲಿ ನೌಕಾವಿಹಾರಕ್ಕೆಂದು ಹೋರಟಿ ಆತನು ಆ ಚಂಡೀ ಮಂಟಿಪಕ್ಕೆ ಬಂದನು; ಆದರೆ ಈ ಗುಪ್ತ ಸುದ್ದಿಯು ಆವನ ಕೈನಾತಿನೊಳಗಿನ ಒಬ್ಬ ವೃದ್ಧ ಅಥವಾಭೀರುವಿಗೆ ಗೊತ್ತಾದ ಕೂಡಲೇ, ಆವನು ಆಗಲೆಬಂದು ಆದನ್ನು ಗುಲಾಮು ಆಲಿಗೆ ತಿಳಿಸಿದನು.

ಮಾಯೆಯನ್ನು ನವಾಬಪುತ್ರನು ಭ್ರಷ್ಟಗೊಳಿಸುವ ಕವ್ಯಸದ್ದಾರುವ ನೆಂಬ ಸುದ್ದಿ ತಿಳಿದ ಕೂಡಲೇ ಗುಲಾಮು ಆಲಿಯು ಸಿಟ್ಟಿ ಬೆಂಕಿಯಾದನು! ಆವನು ಆ ಕ್ರೇಣವೇ ತನ್ನ ಎಳ್ಳ ದಂಡಾಳಗಳನ್ನು ಸರ್ಪವಾಗಿ ಹೋರ

ಡಿನಿಕೊಂಡು ಬರಲಿಕ್ಕೆ ತನ್ನ ದಂಡನ ಮುಖ್ಯಪ್ರವಾಗೆ ಶಿಳಿ, ತಾನು ಹಿಂದ ಕತ್ತಿಯನ್ನು ಹಿಡಿಕೊಂಡು ತ್ವರಿತಗತಿಯಿಂದ ಆ ದೇವಾಲಯ ವನ್ನು ಹೊಕ್ಕು ನವಾಬಪುತ್ರನ ಅನುಚರರನ್ನು ಹೊಡಿದೊಡಿಸಿ, ಇನ್ನು ಮಾಯೆಯನ್ನು ಹಿಂದನಿಂದ ಹೊಗಿ ಹಿಡಿದೆಳೆಯಲಿಕ್ಕೆ ಹವಣಿಸಿದ್ದ ಆ ಯಾಕೂಬಿಯಾನನ ರುಂಡವನ್ನು ಮೇಲೆ ವಿವರಿಸಿದಂತೆ ಮುಂದದಿಂದ ಬೇರೆ ಮಾಡಿದನು।

(೬)

**ನ**ವಾಬ-ಪುತ್ರ ಯಾಕೂಬನನ್ನು ಸಂಹರಿಸಿದ ಮರು ದಿವಸವೇ ಗುಲಾಮು ಆಲಿಯು ಬಂಗಾಲದ ನವಾಬನಾದ ಮಜೀದಭಾನಸಿಗೆ ಒಂದು ಪತ್ರ ಬರೆದನು. ಅದರಲ್ಲಿ ಆವನು ಯಾಕೂಬಿಯಾನನ ನಿಂದ್ಯ ಹಾಗು ತಿರಸ್ತರಣೀಯ ಕೃತ್ಯವನ್ನೂ, ತಾನು ಅದನ್ನು ಸಹಿಸಲಾರದೆ ಅವನ ಕೊಲೆ ಮಾಡಿದ್ದನ್ನೂ, ಅವನ ಅನುಚರರನ್ನು ತನ್ನ ಆಲೀಬಾಗ ಸಂಸ್ಥಾನದಿಂದ ಹದ್ದು ಪಾರು ಮಾಡಿದ್ದನ್ನೂ ಕೊಂಡಪೂರುವಾರನಾಜದಂತೆ ವಿವರಿಸಿದ್ದನು ಇದೇ ಕಾಲಕ್ಕೆ ಬಂಗಾಲ ಶಾರ್ಂತವನ್ನು ಗೆದ್ದು ಕೊಳ್ಳುವ ಉದ್ದೇಶಕ್ಕಾಗಿ ದಿಲ್ಲಿಯ ಆಕಾರ ಚಾದ ಶಕನು ಮಾನಸಿಂಹ ಸರದಾರನನ್ನು ದೊಡ್ಡ ದಂಡನೆಡನೆ ಆ ಪ್ರಾಂತಕ್ಕೆ ಕಳಿಸಿದ್ದನು. ಈ ಸಂಧಿಯನ್ನು ಸಾಧಿಸಿ, ಆಲೀಬಾಗ ಸಂಸ್ಥಾನ ಹದ್ದಿನಿಂದ ಹೊರಹೊರದಿಸಲ್ಪಟ್ಟಿ ಯಾಕೂಬನ ಅನುಚರರು ಫರಾಬ ಬಳಗೆ ಬಂದು ಅವನಿಗೆ ಇಲ್ಲದ್ದೋಂದು ಸುಳ್ಳು ಸುದ್ದಿ ಹಾಟ್ಟಿಸಿ ಹೇಳಿ ಸ್ವಪುತ್ರವಧದ ವಾರ್ತೆ ಕೇಳಿ ಮೊದಲೇ ಸಂತಪ್ತನಾಗಿದ್ದ ಅವನನ್ನು ಮತ್ತಿಪ್ಪು ರೇಗಿಗೆಬ್ಬಿಸಿದರು. ಆ ನೀಂಜ ಅನುಚರರು ಹೇಳಿದ್ದೇನಂದರೆ, “ಗುಲಾಮು ಆಲಿಯು ನವಾಬನ ವಿರುದ್ಧವಾಗಿ ರಾಜಾ ಮಾನಸಿಂಗನೆಡನೆ ಗುಪ್ತ ಸಂಧಾನ ನಡೆಸಿರುವನು. ನವಾಬಪುತ್ರನಾದ ಯಾಕೂಬನು ಅವನ ಈ ಕಪಟಿಸಾತ್ರ ವನ್ನು ಬೀಳಿಗೆ ಎಳಿದನು. ಅದಂದ ಶ್ರದ್ಧನಾದ ಗುಲಾಮು ಆಲಿಯು ಯಾಕೂಬನನ್ನು ತ್ವರಿಷಿದಿಂದ ಸಂಹರಿಸಿ, ಆ ಕಪಟ ಸಂಗತಿಯನ್ನು ಬಲ್ಲಂಘಿಸುವನ್ನೂ ತನ್ನ ಸಂಸ್ಥಾನೀ ಇಲಾಖೆಯಿಂದ ಹದ್ದು ಪಾರು ಮಾಡಿಸಿರುವನು”

ಯಾಕೂಬನ ಆ ಅನುಚರರು ಹುದ್ದೀ ಶಳಿಸಿದ ವರು ದಿಖಾಸ ಗುಲಾಮು ಆಲಿಯು ಹಸ್ತಲಿವಿತ ಪತ್ರ ನವಾಬನ ಕ್ಯಾಸೇರಿತು; ಆದರೆ ಆ ಪತ್ರವನ್ನೇ ಇತಿಳಕೊಳ್ಳುವದಕ್ಕೆ ಮೊದಲೇ ಅಲ್ಲಿ ನಡೆದ ಎಲ್ಲ ಸಂಗತಿಗಳು

ಮೇಲೆ ವಿವರಿಸಿದಂತೆ ಆನುಚರರ ಮುಹಾಂತರ ನವಾಬನಿಗೆ ತಿಳಿದದ್ದರಿಂದ ನೊದಲೇ ಅವಿಶ್ವಾಸಿಯಾಗ ಕುಟೀಲನೂ ಆದ ಆವನು ಪರಿಷ ಹೃದಯದ ಗುಲಾಮು ಆಲಿಯ ಆ ಪತ್ರದ ಸಂಗತಿಯನ್ನು ನಿಜಪೆಂದು ತಿಳಿಯದೆ, ಆದಕ್ಕೆ ಮಹತ್ವ ಕೊಡಲಿಲ್ಲ. ನವಾಬನು ಒಹು ದೊಡ್ಡ ಸೈನ್ಯವನ್ನು ಆಲೀಝಾಗ ಸಂಸಾಫನಕ್ಕೆ ದಾಳಿ ಮಾಡಿ ವದಕ್ಕೆಂದು ರವಾನಿಸಿ, ಗುಲಾಮು ಆಲಿಯನ್ನೂ ತನ್ನ ಮಗನ ವಧಕ್ಕೆ ಕಾರಣಾದ ಮಾಯೆಯನ್ನೂ ಹಿಡಿತರಬೇಕೆಂದೂ ಅವನ ವಾಡಿಯನ್ನೂ ಆ ಸೂತನ ಚಂಡಿವಂಟಪವನ್ನೂ ಮಂಟ್ಯ ಸೂರೆ ಗೊಳ್ಳಬೇಕೆಂದೂ ಆ ದಂಡಿನ ಮುಖ್ಯಕ್ಕಿನಿಗೆ ಕಟ್ಟಿಪ್ಪಣಿ ಮಾಡಿದನು.

ಮಜೀದಭಾನನು ದೊಡ್ಡ ಮನಸ್ಸಿನವಸ್ಥಿಲ್ಲ. ತನ್ನ ಕೈಕೆಳಿಗಿನವರ ಪ್ರತಿಯೋಂದು ಸಣ್ಣ ಪುಟ್ಟ ತಪ್ಪಗಳಿಗೂ ಆವನು ಸೇರು ಶೀರಿಸಿಕೊಳ್ಳುವೆ ಬಿಡುತ್ತಿದ್ದಿಲ್ಲ. ಇಂಥ ಕಾಲಕೂಟ ಹೃದಯದ ನವಾಬನು ತನ್ನ ಮಗನ ಕೊಲೆಯ ಸೇರು ಶೀರಿಸಿಕೊಳ್ಳುವೆ ಬಿಡುವನೆ? ಮೇಲಾಗಿ ಆವನು ಚಾಡಿ ಹೊರಿರ ಮಾತಿಗೆ ಮರುಳಾಗುವಂಥ ಈಗೂರ ಕೆವಿಯಾವನೂ ಅಗಿದ್ದನು. ಅಂದ ಮೇಲೆ ಕೇಳುವದೇನು? ಚೇಳುಕಬ್ಜಿದಮಂಗನಿಗೆ ಸೇರಿಕುಹಿಸಿದಂತೆಯೇಸರಿ ನವಾಬನ ಈ ಎಲ್ಲ ಹುಟ್ಟುಗುಣಳು ಗುಲಾಮಾಲಿಗೆ ಚೆನ್ನಾಗಿಗೊತ್ತಿದ್ದವು. ಅದರಿಂದ ಆವನು ಯಾಕಾಬನ ಕೊಲೆಗೈದ ಉತ್ತರ ಕ್ಷಣದಿಂದಲೇ ನವಾಬಿನಿಂದ ಉದ್ಘಾವಿಸಬಹುದಾದ ಸಂಕಟಕ್ಕೆ ಯಾವ ಬಗೆಯಾಗಿ ಎದುರಾಗಬೇಕಂಬದನ್ನು ಬಿಂತಿಸಹಕ್ತಿದ್ದನು ಈ ಪ್ರಸಂಗದಲ್ಲಿ ತಮ್ಮ ಪುರೋಜರಿಂದ ಸಂಪಾದಿಸಲ್ಪಟ್ಟ ಈ ಜಹಗೀರನ್ನೂ, ಆದರ ಸ್ವಲ್ಪ ತಿಯನ್ನು ತಂದುಕೊಡುವ ಈ ಪುಣ್ಯಮಯ ವಾಡಿಯನ್ನೂ, ಅದರಂತೆ ತಮ್ಮಪ್ರೇಮಲ ಪ್ರಜಾಷವಂಹಕ ವನ್ನೂ ತನ್ನಿಂದ ರಕ್ಷಿಸು ಬ್ರಾಹ್ಮಣದವೋ ಇಲ್ಲವೋ ಎಂಬವಿಷಯಕ್ಕೆ ಆವನು ಒಹುಕಾಲದ ವರಿಗೆ ಅಲೋಚಿಸಿದನು; ಆದರೆ ಆವನಿಗೆ ಯಾವ ವಿಚಾರವೂ ಬಗೆ ಹರಿಯಲೂಲ್ಲದು; ಯಾಕಂದರೆ ಆವನ ಸಂಸಾಫನದ ದಂಡಿನ ಕಾಲಾಳು, ಸವಾರರು, ತೋಫು ಮುಂತಾದವುಗಳ ಪ್ರಮಾಣವು ನವಾಬನ ದಂಡಿನ ಪ್ರಮಾಣದ ಮಾನವಿಂದ ಹನುಮಂತ ಮುಂದೆ ಹಾರ ಗುಬ್ಬಿಯಂತೆ ಆಶ್ಚರ್ಯವೇ ಸರಿ ಎಂಬದು ಆವನಿಗೆ ಗೊತ್ತಿತ್ತು. ಇನ್ನು ಈ ನಿಕರದ ಸಮಯದಲ್ಲಿ ಸಹಾಯಕ್ಕಾಗಿ ಕರೆದರೆ ತನ್ನ ಸಂಸಾಫನದೊಳಗಿನ ಹಿಂದೂ-ಮುಸಲ್ಮಾನರಾದ ಎಲ್ಲ ಆಖಾಲ ವ್ಯಧಾರು ಯಾವ ನೇವವನ್ನೂ ಹೇಳಿದೆ ಆತ್ಮಸಂಕೋಷದಿಂದ

ಬಂದು ತನ್ನ ದಂಡನಲ್ಲಿ ಸೇರಬಹುದು; ಆದರೆ ರಣವಿಧೀಯನ್ನು ಏನೂ ಅರಿಯದವರೂ ಅಸ್ತುವಿಹೀನರೂ ಆದ ಈ ತನ್ನ ವ್ಯೇಮಲ ಪ್ರಜಾಗಣವನ್ನು ಕಟ್ಟಿಕೊಂಡಿಗೆ ಕುರಿಯನ್ನು ದಾನಕೊಟ್ಟಿಂತೆ, ನವಾಬನ ಯುದ್ಧವಿಶಾರದ ಸ್ವೀನ್ಯಾದ ಎದುರಿಗೆ ನಿಲ್ಲಿಕಾರ್ಜುವದು ಆ ಪ್ರಜಾವಶ್ವಲ್, ಲೋಕವಾನ್ಯ ಹಾಗು ಹಿಂದೂ-ಮುಸಲ್ಮಾನರನ್ನು ಅಂತರಂಗದ ಸಮಭಾವದಿಂದ ಪಾಲಿಸುವ ಪ್ರಭುವಿನ ಮನಸ್ಸಿಗೆ ಸಂದೋಧಿತೇ? ಎಷ್ಟೋ ಪರಿಯಿಂದ ವಿಚಾರಿಸಿ ದರೂ ಆವಣಿಗೆ ಆ ನಿಕರದ ಸಮಯದಲ್ಲಿ ಯೋಗ್ಯ ವಾಗಿವು ತೋಚಿ ದಾಯಿತು. ಕಟ್ಟಿ ಕಡೆಗೆ ಆವನು ನಿರ್ಧರಿಸಿದ್ದೀನಂದರೆ, ತನ್ನ ಪ್ರಬುದ್ಧ ಮಗನೊಡನೆ ತನ್ನ ಪರಿವಾರವನ್ನು ಮಾನಸಿಂಹರಾಜನ ಆಶ್ರಯಕ್ಕೆ ಕಳೆಸಿ ಕೊಡಬೇಕು; ಮತ್ತು ತಾನು ಫಕೀರನಾಗಿ ವಾಯೀಯನ್ನು ಸಂಗಡ ಕರಿದು ಕೊಂಡು ದೇಶಾಂತರದಲ್ಲಿಯ ಶೀಥಿಕ್ಕೇತ್ತಿರುಗಳಿಗೆ ಹೊರಟು ಹೋಗಬೇಕು.

ತನ್ನ ಈ ನಿರ್ಧರಂತೆ ಗುಲಾಮ ಆಲಿಯು ಮರುದಿನವೇ ವ್ಯವಸ್ಥೆ ವಾಡಹಕ್ತಿದನು. ಈ ಸಂಗತಿ ವಾಯೀಗೆ ತಿಳಿಯಲು, ಆವಳು ಕೆಲ ಕಾಲದ ವರಿಗೆ ನೀರವ ಮುಖಿಂದ ಆಲೋಚಿಸಿದಳು. ನಂತರ ಆವಳು ಲಗುಬಗೆ ಯಿಂದ ಗುಲಾಮ ಆಲಿಯ ಬಳಿಗೆ ಬಂದು:- ಜಹಗೀರದಾರರೇ, ಇದೆಂಥ ಸ್ತುತ್ಯ ಉದ್ಯೋಗ ಕ್ಷೇತ್ರಾಂದಿರಲ್ಲ! ಥೂ, ನಿಮ್ಮ ಗಳಿಕೆಗೆ ಬೆಂಕಿಹಕ್ಕಲ್ಲ! ಕಟ್ಟಿಕಡೆಗೆ ನಿಮ್ಮ ಮನಸ್ಸಿಗೆ ಇದೇ ಈ ಒಂದಿ ಹೋಗುವ ವಾಗಿವೇ ಸಂದೋಧಿತೇ? ಆ ಕ್ಕೇತ್ತ-ಶೀಥಿಗಳು ಪೂಜ್ಯವಾದರಾದ ನಿಮ್ಮ ಅಜ್ಞ-ಮುತ್ತಜ್ಞಾಂದಿರ ಪವಿತ್ರ ವಾಸಸ್ಥಳಗಳಾಗಿದ್ದ ಈ ವಾಡೆ, ಈ ಜಹಗೀರುಗಳಿಂತ ಹೆಚ್ಚು ಪವಿತ್ರವಲ್ಲಿಂಬದು ನಿವಾಗಿ ಹೇಗೆ ವಿಸ್ತೃತವಾಯಿತು? ಈ ಪವಿತ್ರ ಪುಣ್ಯಪ್ರದ ಕ್ಕೇತ್ತ-ಶೀಥಿಗಳನ್ನು ನಿರಾಯಾಸವಾಗಿ ಶತ್ರುಗಳ ಸ್ವಾಧಿನ ಪಡಿಸಿ, ಅವೆಂಥ ಬೇರೆ ಶೀಥಿ-ಕ್ಕೇತ್ತಗಳನ್ನು ನೀನು ಹುಡುಕಹತ್ತಿವಿಂ? ಜಹಗೀರದಾರರೇ, ನಿಮ್ಮ ಈ ಮಹಾವಾಯೆಯ ಮಂದಿರವನ್ನು— ನಿಮ್ಮಗಳ ಜೀವನ ಸರ್ವಸ್ವದ ಮಹಾಶೀಥಿವನ್ನು— ಶತ್ರುಗಳ ಆಪಘಾತದಿಂದ ಭಂಗವಾಗುವದಕ್ಕಾಗಿಟ್ಟು ಬಿಟ್ಟು, ಜೀವನ್ನಿಂದಿ ಪಾರಾಗಿ ಹೇಗೆಬೇಕಿಂದಿರುವ ನಿಮ್ಮ ಬಳಿಗೆ ಬೆಂಕೇ ಹಕ್ಕಲ್ಲ! ಆಗದು, ಜಹಗೀರದಾರರೇ, ನನ್ನಿಂದ ಆದೆಂದೂ ಆಗದು. ಮಹಾವಾಯೆಯ ಮಂಟಪದಲ್ಲಿಯೇ ನಾನು ನನ್ನ ದೇಹಪಶ್ಚಾಲಿಸೇನು, ನನ್ನ ರಕ್ತದಿಂಥ

ಮಹಾವಾಯೀಯ ಈ ಮಂದಿರವನ್ನು ಸಾರಿಸೇನು; ಆದರೆ ಚಂಡಮಂಟಪವನ್ನು ವಾತ್ತ ನಾನು ಪ್ರಾಣವರುವವರಿಗೂ ಬಿಟ್ಟು ಹೊರಹೊರಡಲಿಕ್ಕುಲ್ಲ।

“ತಂಗಿ, ಮಹಾವಾಯೀಯು ಈ ನಿನ್ನ ಮಂದಿರದಲ್ಲಷ್ಟೇ ವಾಸಿಸುವ ಶಿಂದು ಇನ್ನು ಭಾವನೆಯಾಗಿದೆಯೇನು? ಈ ವಿಶ್ವವಲಯದ ಶುಂಬೀಲ್ ಮಹಾವಾಯೀಯು ವ್ಯಾಪಿಸಿರುತ್ತಾಳೆ. ಎಲ್ಲಿ ಹೋಗುವಿಯೋ, ಎಲ್ಲಿ ಸೇರುವಿಯೋ, ಎಲ್ಲಿ ಆಕೆಯ ನಾಮಸ್ವರಣ ಮಾಡುವಿಯೋ ಅಲ್ಲಿ ಆ ಮಹಾವಾಯೀಯು ಕಾಣಿಸಿಕೊಳ್ಳುತ್ತಾಳೆ; ಮತ್ತು ನೀನು ಯಾವ ಸ್ಥಳದಲ್ಲಿ ಆ ಮಹಾವಾಯೀಯು ಸೇವೆ ಮಾಡುವೆಯೋ ಅದೇ ನಿನಗೆ ಪವಿತ್ರ ಶೀಥಿವಾಗುವದು. ಹೀಗಿರುತ್ತರಲಿಕ್ಕೆನಾವು ನಮ್ಮಗಳ ರಕ್ತದಿಂದ ಈ ಪವಿತ್ರತೀಥಿವನ್ನು ಆಪವಿತ್ರಗೊಳಿಸಬಹುದೆ? ತಂಗಿ, ಮಾಡುವದೇನು? ನಾವು ಇಲ್ಲಿ ವಾಸಿಸಿರಬಾರದೆಂದೇ ದೇವರ ಇಚ್ಛಿಯಿಷ್ಟಂತೆ ಕಾಣುತ್ತದೆ. ದೇವರು ನಮ್ಮನ್ನು ಈ ಸಾಫನದಿಂದ ಬಿಡಿಸಿದರೂ ಅಡ್ಡಿಯಿಲ್ಲ; ನಾವು ಮಾತ್ರ ಅವನನ್ನು ನಮ್ಮ ಹೃದಯ ದಿಂದ ಬಿಡುವಂತಿರುವದಿಲ್ಲ. ಆದ್ದರಿಂದ ತಂಗಿ, ನಾವು ಬೇಕಂತ ಆ ದುವ್ಯ ಸ್ವಾಭಾವಿಕ ಸಿಟ್ಟಿಗೀಡಾಗಬಾರದು; ಬೇರೆ ಸುರಕ್ಷಿತ ಸ್ಥಳಕ್ಕೆ ಹೋಗಿ ಆದರ್ಘಾಫೇನ ಜಗನ್ನಾಯಕನನ್ನು ಆರಾಧಿಸೋಣ, ನಡೆ.”

ಗುಲಾಮ ಆಲಿಯ ಈ ನಿರಾಶೆಯ, ಹೇಡಿತನದ ಉದ್ದಾರಗಳನ್ನು ಕೇಳ ಮಹಾಯೀಯು ಶ್ವಾಸಿತಿಯಿಂದ ನುಡಿದಳೇನಂದರೆ:-“ಜಹಗೀರದಾರರೇ, ಕಾಲತ್ಯಯದಲ್ಲಿಯಂತಹ ನನ್ನೀಂದ ಈ ಸಾಫನವನ್ನು ಬಿಟ್ಟು ಹೊರಡುವದಾಗಲಿಕ್ಕುಲ್ಲ. ನಮ್ಮನ್ನು ಈ ಸಾಫನದಿಂದ ಹೊರಡಿಸಬೇಕೆಂದೂ ದೇವರ ಇಚ್ಛಿಯಿರುವದಿಲ್ಲ. ಆ ಪ್ರೇರಣೆ ನಿಮಗೆ ದೇವರಿಂದ ಆಗಿರದೆ, ಸ್ವೀತಾನನಿಂದಾದಂತೆ ಕೊರುತ್ತದೆ; ನಿಮ್ಮ ಆಂತರಂಗದಲ್ಲಿ ನಿಜವಾಗಿ ದೇವರು ವಾಸ್ತವ ಮಾಡಿದ್ದರೆ, ನಿನ್ನ ಆ ಸ್ವೀತಾನನ ಪ್ರೇರಣೆಗೆ ಎಂದಾದರೂ ಕಿವಿಗೊಂಡುತ್ತಿದ್ದರೂ? ನಮ್ಮ ಮಹಾವಾಯೀಯು ಜಗದ್ವ್ಯಾಪಿಸಿಯಾಗಿರುವದರಿಂದ, ಹೋದಲ್ಲಿಬಂದಲ್ಲಿ ಇವಳು ಇದ್ದೇ ಇರುತ್ತಾಳಿಂಬದು ಸತ್ಯವು: ಆದರೆ ಈ ಮಹಾವಾಯೀಯು ನನಗೆ ಪ್ರಭವಾತಃ ಇದೇ ಈ ಚಂಡಮಂಟಪದಲ್ಲಿ ಸಾಕಾಶಾರವಿಶ್ರಿರುವಳು- ನಾನು ಈ ಮಂದಿರದಲ್ಲಿ ಇವಳನ್ನು ಆರಾಧಿಸಹತ್ತಿ ಇವಳ ಸೇವೆಯಿಂದ ಧನ್ಯಾಳಾಗಿರುವೆನು. ಆದ್ದರಿಂದ ಈ ಮಂದಿರವೇ ನನ್ನ ಜೀವನದ ನೋಡಲನೇ ಮಹಾತೀಥಿವಾಗಿರುತ್ತದೆ; ಮತ್ತು ಮಾಡಾ

ಮಾರ್ಯಾಯು ಸ್ವತಃ ನನ್ನನ್ನು ಬೇರೆ ಕಡೆಗೆ ಎಲ್ಲದೊಯ್ದುವ ವರಿಗೆ ಸಾನು ಈ ಮಹಾಸ್ಥಾನದಿಂದ ಸರ್ವಥಾ ಹೊರಹೊರಡಲಾರೆನು; ಆದರೆ ಪ್ರಸ್ತುತ ದಲ್ಲಿ ದೇವಿಯು ನನಗೆ ಇಲ್ಲಿಂದ ಹೊರಟ್ಟಿ ಹೋಗಲು ಯಾವ ಬಗೆಯಿಂದಲೂ ಆಜ್ಞ್ಯಾ ಹಿಸಿರುವದಿಲ್ಲ. ಅಂದ ಬಳಿಕ ಈಗ ಇಲ್ಲಿ ಈ ಮಹಾದೇವಿಯನ್ನು ಶತ್ರುಗಳ ಪದಾಘಾತಕ್ಕೀರು ಮಾಡಿ, ನಾನು ಬೇರೆ ಕಡೆಗೆ ಹೋಗುವದು ಜಹಗೀರದಾರರೇ, ನನ್ನಂಥ ದೀನ ಅಬಲೆಗೆ ಕೂಡ ಶಕ್ಯವಾಗಿರುವ ದಿಲ್ಲ. ಜಹಗೀರದಾರರೇ, ನೀವು ತೇಜಸ್ಸಿಗಳಾದ ವೀರರು; ಎಷ್ಟೋ ಕಾಳಗಗಳನ್ನು ಮಾಡಿದವರು. ಹೀಗಿದ್ದು, ಇಂದು ನೀವಿಂಥ ಹೇಡಿ ವಿಚಾರಗಳಿಗೇಕೆ ಮರುಳಾಗಿರುತ್ತಿರು? ಎರಡನೆಯವರ ಸಲುವಾಗಿ ಎಷ್ಟೋ ಯುದ್ಧಗಳನ್ನು ಮಾಡಿದ ನೀನು, ಸ್ವಂತದ ಪೂಜ್ಯ-ಪಿತ್ಯಭಾವಿಯ ಸಂರಕ್ಷಣೆಗಾಗಿ ಇಂದು ಸಾರೆಯಾದರೂ ಕಾಳಗ ಮಾಡಬೇಕನ್ನುವ ಬುದ್ಧಿಯು ನಿಮ್ಮಲ್ಲಿ ಏಕೆ ಹುಟ್ಟುಲೊಳ್ಳಬು?”

“ತಂಗೀ, ನಾನು ಕಾಳಗಕ್ಕೆ ಹೆದರುವೆನೆ? ಆದರೆ ಮಾಡಲೀನು? ನನ್ನ ದಂಡು ಅಶ್ವಲ್ಪವಾಗಿದ್ದುದರಿಂದ, ನವಾಬನ ಅಗಣತ ಸೈನ್ಯದ ಎದುರಿಗೆ ನನ್ನ ಪೂಡೀನು? ಇನ್ನು ಶತ್ರುಗಳಿಗೆ ಬೆನ್ನು ತೋರಿಸದೆ ನಾನು ಸಾಯುವವರಿಗೆ ಕಾದಿ ಸತ್ಯರೂ ಸಾಯುಬಹುದು; ಆದರೆ ತಂಗೀ, ನಿನ್ನ ಗಡಿಯೇನು? ನಿನ್ನನ್ನು ಸಂರಕ್ಷಿಸುವದನ್ನು-ನನ್ನ ಇವಾನವನನ್ನು ಕಾಯುವದನ್ನು-ಬಿಟ್ಟುಗೊಟ್ಟು, ವೃಧಾ ಕಾದಿ ಸಾಯುವದರಿಂದ ಶ್ರಯೋಚನನೇನು? ಇನ್ನು ನೀನೂ ನಾನೂ ಕೂಡಿಯೇಸಮರಾಂಗಣದಲ್ಲಿ ವೈರಿಗಳಿಗೆದುರಾಗಿ ದೇಹಗಳನ್ನು ತ್ಯಜಿಸಿದರೂ ಈ ನಮ್ಮ ಶೀಥಿಗಳು ಕಡೆಗೆ ವೈರಿಗಳಿಂದ ಭ್ರಷ್ಟವಾಗಬೇಕೇಗುಳಿದಾಷ್ಟಾ?”

“ಜಹಗೀರದಾರರೇ, ನನ್ನನ್ನು ಸಂರಕ್ಷಿಸುವದಕ್ಕಾಗಿ-ಇವಾನವನನ್ನು ಕಾಯುವದಕ್ಕಾಗಿ-ನೀವಿಂಥ ಹೇಡಿ ಮಾರ್ಗವನನ್ನು ಹಿಡಿಯುವದು ನನಗೆ ಸರ್ವಥಾ ಯೋಗ್ಯವೇನಿಸುವದಿಲ್ಲ ಯಾವ ಜಗದ್ದಾತ್ರಿಯಾದ ಮಹಾಮಾಯೆಯು ಪ್ರಚಂಡರಾದ ಅಗಣತ ದೈತ್ಯರನ್ನು ಸಂಹರಿಸಿರುವಳೋ, ಆ ಮಹಾ ಮಾಯೆಯ ಭಕ್ತಾದ ನಾನಾದರೂ ಆಕೆಯ ಪ್ರೇರಣೆಯ ಮೇರಿಗೆ ಬಿಡ್ಡ ಧಾರಣೆಯಾಗಿ ರಣಾಂಗಣದಲ್ಲಿಯ ಶತ್ರುಗಳ ರುಂಡಗಳನ್ನು ಮುಂಡಿಂದ ಬೇರೆ ಮಾಡಬ್ಲೇನು. ಜಹಗೀರದಾರರೇ, ನನಗೋಽಸ್ಯರ ನೀವು ನಿಮ್ಮ ಪವಿತ್ರಕ್ಕಾರ್ತವೈತ್ಯಾನ್ನು ಬಿಟ್ಟುಕೊಡಬೇಡಿಂ. ನಡೆಯಂ ಬೇಗ; ನಾವು

ಶತ್ರುಗಳಿಗೆದುಂಳಿಗೆ ಇವರೆಲ್ಲರನ್ನು ತುಂಡು ತುಂಡಿಗಿ ಮಾಡಿ, ನಮ್ಮ ಈ ಮಾಹಿತಿಗಳನ್ನು ಸಂರಕ್ಷಿಸಿಕೊಳ್ಳಿಣಿ!”

ಮಾಯೆಯ ಈ ವಿರಾಗಿತ್ವವಾದ ವಾಣಿಯನ್ನು ಕೇಳಿ ಬಿಂತಿ ಮುಂದ ಅವಸಾನಗಟ್ಟಿ ಗಳಾಮ ಆಲಿಯಾ ಹೃದಯವು ತುಸ ಉತ್ತೇಜಿತ ವಾಯಿತು. ಇದುವರೆಗೆ ಮಾರ್ಪಾ-ಸ್ವೇಹದಿಂದ ಅಶ್ವಿಸಿಕ್ರಾದ ಆವನ ಎರಡೂ ಕಣ್ಣುಗಳು ಸ್ವಾಭಾವಿಕವಾದ ವಿರಾಗಾರವ ತೇಜದಿಂದ ವಿಃನುಗತ್ತಿದವು. ಆಗ ಆವನು ತನ್ನ ವಿರಾಗಂಭೀರ ದೃಷ್ಟಿಯಿಂದ ಮಾಯೆಯ ಕಡೆಗೆ ಸೋಧುತ್ತಿರಲು.

ಮಾಯೆಯಾ :— “ಜಹಗೀರಾದಾರರೇ, ನಿಮ್ಮ ದಂಡು ಅಶ್ವಲ್ಪವಿರುವ ದೇನೆನೇ ನಿಜವು; ಆದರೆ ಸಿನ್ನು ಇಹಗೀರನಲ್ಲಿ ಲಕ್ಷ್ಯವಧಿ ಗಂಡರು ನಾನಿ ಶುತ್ತಿರುವಂತೆ? ಎಷ್ಟೇ ಪ್ರಸಂಗಗಳಲ್ಲಿ ನೀವು ಆವರ ಕವ್ಯಗಳನ್ನು ಆವರ ಗುಲಾಮರಂತೆ ನಡೆದು ನಿವಾರಣ ಮಾಡಿರುತ್ತಿರಿ. ಆದ್ದರಿಂದ ಈ ನಿರದ ಪ್ರಸಂಗದಲ್ಲಿ ಆವರು ನಿಮ್ಮ ಗಳಾಮರಾಗಿ-ದಂಡಾಳುಗಳಾಗಿ ನಿಮ್ಮನ್ನು ಈ ಸಂಕಟದಿಂದ ವುಕ್ತಾಗಮಾಡಲಿಕ್ಕಿಲ್ಲೇನು? ಆಶ್ವಿವಾಗಿ ಮಾಡುವರು. ನೀವು ಕರೆದರೆ ಆಘಾತ ನಾನು ಕರೆದರೆ, ಈಗಂದೀಗಲೇ ಲಕ್ಷಗಟ್ಟಿಲ್ಲಿ ಜನರು ಓಡುತ್ತ ಬಂದು ನಿಮ್ಮ ಸಂಕಟಪಿವಾರಣಕ್ಕೆ ಸಹಾಯಕರಾಗುವರು. ನಾಬಾಬನ ದಂಡು ಇರಾವಾದಣ ಎನ್ನು? ಎಷ್ಟೇಂದರೂ ಆವನ ದಂಡಿ ನಾವರು ಸಂಬಳದ ಆಳುಗಳು! ಆವರು ಜೀವದ ಹಂಗುದೊರಿದು ಕಾದುವ ನಮ್ಮ ನಿಸ್ಪೃಹ ಸೇವಕರ ವಾಂದೆ ಎನ್ನು ಹೊತ್ತು ನಿಂತಾರು? ನಿಮ್ಮ ನರಹೊಡಿತದಿಂದ ತುಸ ಹೊತ್ತಿನಿಂದ ಯೇ ಆ ದಂಡು ದಾರಿಸಿಕ್ಕುತ್ತ ಪಲಾಯನ ಮಾಡಬಹುದು ಆದ್ದರಿಂದ ಜಹಗೀರಾದಾರರೇ, ಮುಂದಿನ ಯಾವ ಸಂಕಟಕ್ಕೂ ಹೇಡರದೆ, ನಾನನ್ನಿನಿಂಥ ಇತ್ತದ ಕುಕಲ್ಪನೆಯನ್ನು ತರದೆ, ನಿಮ್ಮ ಈ ರಾಮರಾಜ್ಯವನ್ನು ರಕ್ಷಿತವಾದಕ್ಕಾಗಿ ನೀವು ನಿಮ್ಮ ಪ್ರೇಮಲ ಪ್ರಜೆಗಳನ್ನು ಕಾಗಿರಿ. ಬಂಯ ಒಬ್ಬ ನಾಬಾಬನೇ ಏಕೆ, ಸ್ವರ್ಪಃ! ಇಶ್ವರರೀ ಬಾಡಕರ ನಿಮಗಿದಿರಾದರೂ, ನೀವು ನಿಮ್ಮ ಈ ಜೀವಕ್ಕೆ ಜೀವಕೊಡುವ ಪ್ರಜೆಗಳ ಸಹಾಯದಿಂದ ಆವನನ್ನು ನಿಶ್ಚಯವಾಗಿಯೂ ಸೋಲಿಸುವಿರಿ.”

ಮಾಯೆಯ ಈ ಸುಸಂಧ್ಯವಾದ ಆಲೋಚನೆಯನ್ನು ಕೇಳಿ ಗುಲಾಮ ಆಲಿಯು ಒಂದು ದೀಪ್ರಾವಾದ ಉಸಿರುಗರಿದನು. ನಂತರ ಆವನು ಸಾವ ಕಾಶವಾಗಿ ನುಡಿದದ್ದೇನಂದರೆ;-“ತಂಗಿ, ನೀನನ್ನು ವಮಾತು ನನಗೆ ವಮ್ಮತ

ವಾಗಿದೆ. ನಾವು ಕರೆದರೆ ಈಗಲೇ ಲಕ್ಷ್ಮಿ ವಧಿ ಜನರು ಬಂದು ನಮ್ಮನ್ನು ಸೇರಿ ಬಹುದು; ಆದರೆ ಬಂಯ ಸಂಖ್ಯೆಯಿಂದ ದಂಡು ಹೆಚ್ಚಾದ ಮಾತ್ರದಿಂನ ಜಯವು ಎಂದಿಗೂ ಪ್ರತಿಪಾಗಲರಿಯಾದು. ದಂಡಾಳುಗಳಿಗೆ ಯುದ್ಧದ ಶೈಕ್ಷಣ ದೊರೆಕಿರಬೇಕು; ಶಸ್ತ್ರಾರ್ಥಿಗಳೂ ತೋರ್ಧಂಗಳೂ ಬೇಕು; ಆದರೆ ಅವೇಲು ಸಾಧನಗಳು ಈ ಅರುತ ಸಮಯದಲ್ಲಿ ನಮಗೆ ಹೇಗೆ ಪ್ರತಿಪಾಗ ಬೇಕು? ನಮ್ಮ ಪ್ರಜೆಗಳು ನಮ್ಮ ಸಹಾಯಕ್ಕೆ ಬಂದರೂ ಈ ಆಶೀಕ್ಷೆ ಜನರು ನವಾಬನ ಯುದ್ಧ ವಿಶಾರದ ಜನರಿಂದ ಉರವ್ವನ ಜಾತ್ರೀಯೋಳಿಗಿನ ಕೋಣ ನಂತೆ ಗತಿಹೊಂದಬೇಕಾಗುವದು. ನಮ್ಮ ಈ ಕೀರ್ಥ-ಕ್ಷೇತ್ರಗಳು ನಮಗೆ ಅಕ್ಷಯಂತ ಶ್ರಿಯವಾಗಿರುತ್ತವೆಂಬದರಲ್ಲಿ ಸಂಶಯವಿಲ್ಲ; ಆದರೆ ಅವುಗಳನ್ನು ರಕ್ಷಿಸುವ ಹವ್ಯಾಸಕ್ಕಾಗಿ ಈ ನಮ್ಮ ಉಕ್ಕಾವಧಿ ಸಿರಪರಾಧಿ ಪ್ರಜೆಗಳನ್ನು ಬಲಕೊಡುವದು ಎಲ್ಲಿಯ ಸ್ವಾಯಾ? ಹಾಗು ನಾನು ಪ್ರಜಾಪಾಲಕನಿದ್ದರೂ ಅವರನ್ನು ಬಲಕೊಡಲಿಕ್ಕೆ ನನಗೆಲ್ಲ ಅಧಿಕಾರವಿರುತ್ತದೆ?”

“ಜಹಗೀರದಾರರೇ, ಈ ಅಧಿಕಾರ ನಿಮಗರದಿದ್ದರೂ. ನಿಮಗಾಗಿ ತಮ್ಮ ಪ್ರಾಣಗಳನ್ನು ಬಲಕೊಡುವ ಅಧಿಕಾರ ನಿಮ್ಮ ಪ್ರಜೆಗಳೀದ್ದೇ ಇದೇ ಯಾಕಂದರೆ, ನಿಮ್ಮ ಜಹಗೀರನ ಅಕ್ರಾಯದಲ್ಲಿ ಅವರು ವಂಶವರಂಹರವಾಗಿ ಸುಖಿದಿಂದಿರುತ್ತಾರೆ; ಹಾಗು ಮುಂದಾದೆಡೂ ಸುಖಿದಿಂದ ಕಾಲಕೆಳೆಯಾಬಹು ದಾಗಿದೆ. ನವಾಬ, ಬಾದಶಾಹ ಮುಂತಾದವರು ಇವರ ಪರಂಪರೆಯ ಪಾಲಕ ರಾಗಿದ್ದರೂ, ಅವರು ನಿಜವಾಗಿ ಇವರ ಹಾಲನಕರ್ತರಲ್ಲ; ನೀವೇ ಇವರ ರಾಜರು. ರಾಜನಿದ್ದುದರಿಂದಲೇ ಪ್ರಜೆಗಳು ಸುಖಿದಿಂದ ಇರುತ್ತಾರೆ. ಈ ರಿಂದ ತಮ್ಮ ಪ್ರಾಣವನ್ನು ಶಕ ಕೊಟ್ಟು ರಾಜನನ್ನು ರಕ್ಷಿಸುವ ಧರ್ಮ ಪ್ರಜೆಗಳಾಗಿರುತ್ತದೆ. ಜಹಗೀರದಾರರೇ. ನೀವು ಗುಲಾಮಾಲಿಯೆಂದೊಷ್ಟು ವ್ಯಕ್ತಿಯಾದ್ದು, ನಿಮ್ಮರಕ್ಷೇಣದ ಶಲುವಾಗಿ ಸೀವು ಈ ಪ್ರಜೆಗಳನ್ನು ಕರೆಯುತ್ತಿರುವೆಂದು ತಿಳಿಯಬೇಕಿರಿ. ನಿಮ್ಮ ರಾಜಶಾಸನ ಧರ್ಮವನ್ನು ಕಾಯುವ ದಕ್ಕಾಗಿಯೇ ಅಂದರೆ, ಸ್ವಂತದ ಹಿತಸಾಧನೆಗಾಗಿಯೇ ಇವರು ಪ್ರಷ್ಟತ ರಣರಂಗಕ್ಕೆ ಆಹುತಿಯಾಗುವರು; ಸಮಗೆಂದು ಖರಡಿತವಾಗಿ ಆಗುವದಿಲ್ಲ. ನೀವು ನಿಮ್ಮೊಷ್ಟರ ಇವಾನ ಕಾಯುವದಕ್ಕಾಗಿ ಈ ದುರ್ಭರ ಪ್ರಸಂಗವನ್ನು ತಂದುಕೊಂಡಿರಲು, ನಿಮ್ಮ ಪ್ರಜೆಗಳು ತಮ್ಮ ಓವಾನ ಕಾಯುವುದೊಳ್ಳಬೇಕಾಗಿ ನಿಮ್ಮದಂಡನಲ್ಲಿ ಸೇರಿ, ನಿಮಗೆ ಈ ಪ್ರಸಂಗದಲ್ಲಿ ಸಹಾಯವಾಡಿ.

ಕೆಲಹೊತ್ತಿನವರಿಗೆ ಗುಲಾಮು ಅಲಿಯಿಂದ ದೂರೀಗೆ ಎದುರುತ್ತಿರ  
ಕೊಡುವದಾಗಲಿಲ್ಲ. ನಂತರ ಆವನು:— ತಂಗೀ, ಎಂಥ ಜಾಣಿ ಇಂನುಗೆ  
ನಿನ್ನ ಸಮಯೋಚಿತ ಸಲಹೆಯಿಂದ ನನ್ನಲ್ಲಿಯ ಭೂಂತಯಾಡಿಹೋಯಿತು.  
ಯಾವ ದಿವಸ ನಿನ್ನ ಅಜ್ಞನು ಮರಣೋನ್ನಿಲಾಗಿ ನಿನ್ನನ್ನು ರಕ್ಷಿಸುವ  
ವಿಷಯವಾಗಿ ನನಗೆ ಆಪ್ತಣಿ ಮಾಡಿದ್ದನೋ, ಅಂದೇ ನನ್ನ ಬಾಯಿಂದ  
“ಈ ಮಾರ್ಯಯು ನನ್ನಂಥ ಎಷ್ಟೋ ಗುಲಾಮರನ್ನು ರಕ್ಷಿಸಬಲ್ಲಿ”ಂದು  
ಅಕ್ಷಿಕವಾಗಿ ಹೊರಟಿದ್ದ ವಾಚ್ಯವು ಇಂದು ದಿಟ್ಟವಾಯಿತು!



(೨)

**ಲೇಂಡ್** ಕರ್ಮಾನ್ಯರಾದ ಗುಲಾವು ಆಲಿ ಹಾಗು ಮಾರ್ಯಿಯ ಆಕ್ರಮಣ ಕ್ಷೇತ್ರದಲ್ಲಿ ಜಹಗೀರನೊಳಗಿನ ಶಕ್ತಿಹೀಡಿಯಲು ಶಕ್ತರಾದ ಎಲ್ಲ ಗಂಡಷರಣ ಶಮ್ಮು ಮನೆಯಲ್ಲಿದ್ದ ಬಿದ್ದ ಶಕ್ತಿಗಳನ್ನು ತಕ್ಷಣಂದೂ ಬಂದು ದಂಡಿನಲ್ಲಿ ಸೇರಿದರು. ಆ ಜಹಗೀರನೊಳಗಿನ ಎಲ್ಲ ಬಡಿಗ-ಕರ್ಮಾರರು ಹಗಲಿರಿಂದು ಗಳಿನ್ನದೆ. ಶಸ್ತ್ರಾಸ್ತ್ರಿಗಳನ್ನು ಮಾಡತ್ತೊಡಗಿದರು. ಜಹಗೀರದಾರನ ಈ ಸಂಪೂರ್ಣಾಸ್ತ್ರಿಗಳೆಡ್ಡ ತೆಯ ಸುಧಿ ಕೇಳಿ ನಾಬಾಣ ದಂಡು ಮುಂದರಿಯಾದಾಯಿತು ಅದು ಬಂದ ದಾರಿಯಂದಲೇ ಪಲಾಯನ ಹೇಳಿತು! ಹೀಗೆ ಗುಲಾವುನಿಗೆ ಮಾರ್ಯಿಯ ಸಹಾಯದಿಂದ ಒಂದು ಹೆನ್ನ ಕೂಡ ರಕ್ತಶ್ರವವಾಗದಂತೆ ವಿಜಯ ಪ್ರಾಪ್ತವಾಯಿತು!

ಇತ್ತು ಗುಲಾವು ಆಲಿಯು ಜಯಭೇರಿಯನ್ನು ಹೊಡಿಸುತ್ತ, ನಗರ ವನ್ನು ಪ್ರವೇಶಿಸುತ್ತಿರಲು, ಅತ್ತ ದಿಲ್ಲಿಯಂದ ಬರುತ್ತಿದ್ದ ಮಾನಸಿಂಗನು ದುರಾತ್ಮನಾದ ಮಜ್ಜೇದಖಾನನ ದಂಡನ್ನು ನುಗ್ಗಿ ಮಾಡಿ, ಬಂಗಾಲ ಪ್ರಾಂತವನ್ನು ಆಕ್ರಮಿಸಿದನು. ಮಾನಸಿಂಹನಿಗೆ ಈ ಲೋಕಮಾನ್ಯ-ಹೀಂದೂ-ಮುಸಲ್ಮಾನರನ್ನು ಬ್ರಹ್ಮಾವದಿಂದ ನಡೆಸಿಕೊಳ್ಳುವ-ಗುಲಾವು ಆಲಿಯ ನಾಸ್ತಿಕ ವರ್ಚನೆ ತಿಳಿಯಲು, ಅವನು ಇವನ ಇದಿ ಜಹಗೀರನ್ನು ಇವನಿಗೇ ಬಿಟ್ಟು ಕೊಟ್ಟಿನು.

ಯಾವನು ಧರ್ಮವನ್ನು ರಕ್ಷಿಸುವನೇಂಬ ಅದು ಅವನನ್ನು ತಪ್ಪದೇ ರಕ್ಷಿಸುವದು.

— — —  
**ಸಂಪೂರ್ಣ**









